Narayan Hegde
S.T.C.P.

ಯಕ್ಷಗಾನ

ಊರ್ವಶಿ ಪುರೂರವ

ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್

ಶ್ರೀ ಗೋಪಾಲಕೃಷ್ಣ ಪ್ರಕಾಶನ
ದೇಲಂಪಾಡಿ, ಕಾಸರಗೋಡು ತಾಲೂಕು.

Scanned by CamScanner

URVASHI PUROORAVA *A Yakshagana Play in Kannada by Sri Keerikkad Master Vishnu Bhat, Nisarga Kala Nilaya, Guddadka, Sullia, Da. Ka.*

Published by: *Sri Gopalakrishna Prakashana, Delampady, Kasaragod Taluk.*

Pp: ii + 30

Price Rs. 4-00

First Impression: *1984*

ಹಕ್ಕುಗಳು ಲೇಖಕರದ್ದು

ಮುದ್ರಣ : ಸಂತೋಷ್ ಪ್ರಿಂಟರ್ಸ್,
ಪ್ರೆಸ್ ಕಾಂಪ್ಲೆಕ್ಸ್
ದರ್ಬೆ - ಪುತ್ತೂರು, ದ. ಕ.

॥ ಶ್ರೀ ॥

ಯಕ್ಷಗಾನ

ಊರ್ವಶಿ ಪುರೂರವ

ಶ್ರೀ ಮಹಾಗಣಪತಯೇ ನಮಃ

ಶ್ರೀ ಗೋಪಾಲಕೃಷ್ಣಾಯ ನಮಃ

॥ ಶಾರ್ದೂಲ ವಿಕ್ರೀಡಿತ ವೃತ್ತ ॥

ಶ್ರೀ ನಾರೀ ವದನಾರವಿಂದ ದಿನಪಂ । ನಾರಾಯಣಂ ಕೇಶವಂ । ವೀಣಾಗಾನ ವಿನೋದ ವಿಶ್ವ ವಿಜಯಂ ವಿದ್ಯಾ ವಿಲಾಸಂ ಹರಿಂ। ವೀಣಾಂಕಾರಿ ಸಖಂ ಸರೋಜನಯನಂ ಸದ್ಭೂಷಣಾಲಂಕೃತಂ । ವಾಣೀಶಾದ್ಯಮರೌಘ ವಂದಿತ ಪದಂ ಮೌನೀಪುರೇಶಂ ಭಜೇ ॥ ೧ ॥

॥ ಭಾಮಿನಿ ॥

ಗಣಪತಿಯ ಪ್ರಾರ್ಥಿಸುತ ವಾಣಿಗೆ ।
ಮಣಿದು ಪಾಡುತ ಪರಮ ಪಾವನ ।
ಫಣಿ ವಿಭೂಷಣಗೆರಗಿ ಪಾರ್ವತಿದೇವಿಗಭಿನಮಿಸಿ ।
ನೆನೆದು ಸುಬ್ರಹ್ಮಣ್ಯ ಸ್ವಾಮಿಯ ।
ನನಿಮಿಷರ ಕೊಂಡಾಡಿ ವಂದಿಸಿ ।
ಮುನಿಪುರಾಧಿಪ ವಿಷ್ಣುಮೂರ್ತಿಯ ದಯದಿ ಕೃತಿಗೈವೆ ॥ ೧ ॥

Scanned by CamScanner

॥ ರಾಗ ಸೌರಾಷ್ಟ್ರ-ತ್ರಿವುಡೆ ॥

ಶೌನಕಾದಿ ಮುನೀಂದ್ರರಿಗೆ ಸು । ಜ್ಞಾನ ಮೂರುತಿ ಸೂತ ಮತ್ಸ್ಯಪು । ರಾಣವಂ ಪೇಳುತಿರೆ ನೈಮಿಷ । ಕಾನನದಲಿ ॥೧॥ ಒಂದು ದಿನ ನಿಮಗಿಂದು ಪೇಳುವೆ। ಚಂದ್ರಕುಲಜ ಪುರೂರವನ ಕಥೆ । ಯೆಂದು ಸೂತನು ಋಷಿಗಳಿಗೆ ನುಡಿ । ದಂದದಿಂದೆ ॥ ೨ ॥ ಕಂತು ಪಿತಭಗವಂತನಂಘ್ರಿಯ । ಶಾಂತಿಯಿಂ ಪ್ರಾರ್ಥನೆಯ ಗೈದು ಮ । ಹಾಂತರಿಂಗುಸುರಲ್ಕೆ ತೊಡಗಿದ । ನಿಂತು ಕಥೆಯ ॥ ೩ ॥

॥ ರಾಗ ನಾಟಿ - ಝಂಪೆ ತಾಳ ॥

ಚಂದದಿಂದಾಲಿಸಿರಿ । ಒಂದು ದಿನ ಸುರಪಸಿರಿ । ಯಿಂದೆಸೆವ ಸಭೆ ಸೇರಿ । ಯಂದ ಮನ ಸೇರಿ ॥ ೧ ॥ ನಗುತಲಾಪ್ತರೊಳೆಂದ । ನಗರ ಜೀವ ನದಂದ । ನಗಧರನದಯದಿಂದ । ಸೊಗಸಿನಿತಿದಂದ ॥ ೨ ॥ ಎನಿತೆನಿತೊ ರಕ್ಕಸರು । ರಣಕಚಲ ಕರ್ಕಶರು । ಕೆಣಕಿಯುಡಗಲ್ಯುಸುರು । ಕ್ಷಣಿಕರನಿಸಿದರು ॥ ೩ ॥ ಬಂದ ಬಂದವರ ಗತಿ । ಯೊಂದಾಗಿ ನಾವ್ಪ್ರಗತಿ । ಹೊಂದಿದೆವು ಸುರರಿಗತಿ । ಯಂದವೀ ರೀತಿ ॥ ೪ ॥

॥ ಕಂದ ॥

ಒಪ್ಪಿತೆ ನಿಮಗೀನುಡಿ ರಿಪು । ಕರ್ಪೂರರಿರುವರೆ ವಿರೋಧದಿಂ ಬರಲೆನಲುಂ । ದರ್ಪದೊಳೆದ್ದಗ್ನಿಯು ಮನ । ಕಿಪ್ಪವಿಚಾರವ ಬಿಡೌಜನೊಡನಿಂತೆಂದಂ ॥ ೧ ॥

॥ ರಾಗ ಭೈರವಿ - ಏಕತಾಳ ॥

ಅಂತಹ ಖಳರೀಗಿಲ್ಲ । ಬಲ । ಮಂತರಯೆನಗರಿಗೆಲ್ಲ । ಕಂತುಪಿತಾದಿಗಳೊಲುಮೆ । ಶಿರ । ಕಾಂತುದೆಮಗೆ ನಿಜ ಬಲುಮೆ ॥ ೧ ॥ ಇಷ್ಟಲ್ಲದೆ ನಾವೇನು । ಕೈ । ಕಟ್ಟಿಹೆವೇ ವೈರವನು । ದುಷ್ಟರು ಸಾಧಿಸಲೆನುತ । ಕಾ । ಲಿಟ್ಟರೆ ಬಿಡೆ ಸುರನಾಥ ॥ ೨ ॥ ಯೂರಿರಲಂಜೆನು ರಣಕೆ । ಸಂ । ಹಾರವಗೈವೆನು ಕ್ಷಣಕೆ । ಧೀರತೆ ಮೆರೆಸುವೆನೆಂದು । ಎನೆ । ಮಾರುತನೆಂದನು ನಿಂದು ॥ ೩ ॥ ಸರಿ ನುಡಿಯುಹುದಹುದಹುದು । ಈ । ಗರಿಗಳಿರದೆ ಸುಖವಿಹುದು । ಹರಿಹರ ವಿಧಿಯರ ಕರುಣೆ । ಸುರ । ಪುರಕಿದ ಮೊಳ್ಪೆವು ಸ್ಮರಣೆ ॥ ೪ ॥ ಹಿಂದಿನರಕ್ಕಸರಂಥ । ಖಳ । ರಿಂದಿಲ್ಲೊದಗ ದುರಂತ ।

ಮುಂದಕು ಪುಟ್ಟಲಸಾಧ್ಯ । ಧುರ । ಸಂಧಿಸದಂತೂ ಸದ್ಯ ॥ ೫ ॥ ಒಂದೊಮ್ಮೆಗೆ ಬರಲಂಥ । ಖಳ । ವೃಂದವ ಕೊಲೆ ಬಿಲ್ಲಾಂತ । ಸಿಂಧು ಬಲಾನ್ವಿತನಿಹೆನು । ನಿನ । ಗೆಂದೂ ಬೆಂಬಲವಹೆನು ॥ ೬ ॥

॥ ರಾಗ ಭೈರವಿ - ಅಷ್ಟತಾಳ ॥

ವರುಣನೆದ್ದೆಂದನಾಗ । ದೇವತೆಗಳಾ । ವರಣ ಸಂತಸವನೀಗ । ಪರಿಕಿಸುತಿಹೆ ಪುರ । ಕಿರದು ದಾಳಿಯು ಪರ । ದುರುಳರೊಳಿಲ್ಲ ವೀರ ॥ ೧ ॥ ಅರಿವೆನಾಗದು ಕದನ । ಒಂದೊಮ್ಮೆಗೆ । ಧುರವೊದಗಲಿಕದನಾ । ಪರಿಹರಿಸುವೆ ಹೋರಿ । ಮರೆಯನು ಶ್ರೀಹರಿ । ಕರುಣವೆನಿಜಕುಸಿರಿ ॥ ೨ ॥ ಆಗ ಕುಬೇರನೆಂದ । ಒಪ್ಪುತತಲೆ । ದೂಗುತಭೋಪನೆಂದ । ನಾಗರಥನ ನುಡಿ । ನಾಗಣೆಸಿದೆನಿಡೀ । ನಾಗರಿಕರನು ನೋಡಿ ॥ ೩ ॥ ಶಾಂತಿಯೊಳಿಹುದುಪುರ । ಸೌಖ್ಯದ ಸಿರಿ । ಯೂಂತುಕಂಗೊಳಿಸಿ ಪೂರ । ಸಂತೋಷವಿದು ನಮಗೆಂತಹ ಸುಕ್ಷೇಮ । ಮಂತುಯೆಲ್ಲವು ಸಂಭ್ರಮ ॥೪॥ ಬಲ್ಪೇರಿ ಬಹರಿಲ್ಲವು । ರಕ್ಕಸರೀಗ । ಬಪ್ಪನಿಪ್ಪರರಲ್ಲವು । ತಪ್ಪಿ ನಮ್ಮೆಣಿಕೆಯು । ದಿಪ್ಪುದಾದರು ಜಯ ತಪ್ಪೆನು ತೋರಿ ಶೌರ್ಯ ॥ ೫ ॥

॥ ಭಾಮಿನಿ ॥

ಕೇಳಿಹರುಷಿತನಾಗುತಾಸುರ । ಪಾಲ ಮನ್ನಿಸುತೆಲ್ಲ ಸಭೆಯಂ । ಬೀಳುಗೊಟ್ಟೇಕಾಂತ ಮಂದಿರಕೈದುತಿರಲತ್ತ । ಖೂಳ ದಾನವಕೇಶಿಲಯೆಂಬವ । ನಾಳುತನದಿಂ ಶೋಣಿತದೊಳೊ । ಡ್ಡೋಲಗದೊಳಾಸನವನೇರುತಲೆಂದನಾಪ್ತರೊಳು ॥ ೧ ॥

॥ ರಾಗ ಕಾಂಬೋಧಿ - ಝಂಪೆ ತಾಳ ॥

ಆಪ್ತ ಸಚಿವಾದಿಗಳು । ಇತ್ತ ಲಾಲಿಸಿರಿ ಗೆಲು । ವೆತ್ತ ಶೋಣಿತಪುರವನಾಳೆ । ಕೀರ್ತಿಧ್ವಜವನು । ಮುಗಿಲುಮುತ್ತುವೆಡೆಗೂ ಮಿಗಿಲು । ಎತ್ತರಕೇರಿತಿಂದಿನಲಿ ॥ ೧ ॥ ಈರೇಳು ಜಗದೊಳಿದಿ । ರಾರು ಬಪ್ಪರು ಛಲದಿ । ಹೋರಾಡಲಿತ್ತಲನುವರದಿ । ಮೀರಿ ನಿಲೆ ವಿಷ್ಣು ವಿಧಿ । ಮಾರಾರಿಗರಿದವಧಿ । ಸಾರದಷ್ಟಿರ್ಪೆವೆತ್ತರದಿ ॥ ೨ ॥ ಅಪ್ಪ ಭಾಗ್ಯದೊಳಿಳ್ಪಿ । ನಪ್ಪ ಕೊರತೆಗಳಿಲ್ಲಿಗೆಷ್ಟಕೂ ಬಾರದೆಂದೆಂದು । ಒಟ್ಟನಿಂದೆಲ್ಲಗೆಲಿ ।

ಆದರಿಂದೆನ್ನ ಮನ। ದಿಷ್ಟಾದುದಿದನಗಲಿ । ಪಷ್ಟು ಸಾಹಸಿಗರಿರಲಿಂದು ॥೩॥ ಕಾದುದಾ ಹುಲುಸುಮನ । ಸಾಧಿಪನಗರುವವನು ಮೀರಿದು । ಆ ದೇವಪುರ ದಮನ । ಕಾದುವಾಸೆಯು ಗಮನ । ಕಾಧಾರಕಿಹುದು ಬಲ ಮೆರೆದು ॥ ೪ ॥ ಏನನೆಂಬಿರಿಸಮರ । ಕಾನಂದವೇಯುವರ । ತಾಣ ಕೈದಲಿಕಿಪ್ಪ ವೇನು । ಮಾನಸದ ಬಗೆಯುಮರ । ದೇನುಡಿಯಿರದವಿೂರ । ಲಾನೆಯೆನ ಲೆಂದ ದುರ್ಮುಖಿನು ॥ ೫ ॥

|| ರಾಗ ಭೈರವಿ - ಏಕ ತಾಳ ||

ಸರಿತವಮನದುದ್ದೇಶ । ಸುರ । ವರನೊಳು ನಮಗಿದೆದ್ವೇಷ । ಧುರದೊಳಗಾತನ ಪೊಡೆದು । ನಾ । ತರುವೆನು ಕೈ ಸೆರೆ ಪಿಡಿದು ॥ ೧ ॥ ಎಂದಿಗು ನಮಗವನಣೆಯೇ । ಧುರ । ಕಿಂದೇಳಲು ನಾ ನಣಿಯೆ । ಒಂದೊ ವ್ಮೆಗೆ ಹರಿ ಹರರೆ । ನಡೆ । ತಂದರು ಭಯಪಡಲಾರೆ ॥ ೨ ॥ ನಮ್ಮೆಸು ಗೆಗೆ ಸರಿಯಾರು । ನಾ । ನಿಮ್ಮಾಣತಿಗೆ ತಯಾರು । ಹಿಮ್ಮೆಟ್ಟೆನು ಯಾವುದಕೂ । ಪದ । ನಿರ್ಮಲ ಸೇವೆಯೆ ಬದುಕು ॥ ೩ ॥

|| ರಾಗ ಶಂಕರಾಭರಣ - ಮಟ್ಟೆ ತಾಳ ||

ದೀರ್ಘ ಬಾಹುವೆಂದನಹುದು । ಸ್ವರ್ಗ ಲೋಕ ಮುತ್ತಬಹುದು । ದುರ್ಗತಿಗೆಲಲಿಕೆಸುಗೆಯಿಹುದು। ಮಾರ್ಗವೊಳಿತಿದು ॥೧॥ ನಾಕವೇರೆ ತಡೆಯು ಬರೆಪಿ । ನಾಕಧರನೆ ಬಿಡ ಪ್ರತಾಪಿ । ನಾಕತಾರಿ ಪಿಡಿಯೆ ಕಾಪಿ । ನಾಕಲಿ ಯುನಿಲ ॥೨॥ ಸುರಪನೆಮ್ಮ ಮುಂದೆ ಸರಿಯು। ಧುರಕೆ ನಿತ್ಯ ಬಾಣ ಸುರಿಯು। ಲರಿಯುದವಗೆ ವಿಜಯ ಸಿರಿಯು । ವರಿಸೆನಿರ್ಭಯ ॥೩॥ ವಜ್ರಗಾತ್ರನೆಂದನಾಗ । ವಜ್ರಧಾರಿಗಣ್ಯನಾಗ । ನಿರ್ಜರರ ಗೆಲುವೆ ನೀಗ । ಲಾರ್ಜಿಸುವೆ ಸೊಗ॥೪॥ ಹಿರಿಯ ಭಾಗವರು ದೈತ್ಯ । ರಿರುವರೆನಲಿದೊಳ್ಳೆ ಕೃತ್ಯ । ತೆರಳೆಸಿದ್ದ ನಿಹೆನುಭೃತ್ಯ । ನರಿಕೆ ನಿರ್ಣಯ ॥ ೫ ॥ ಮೂರು ಲೋಕ ಮುನಿಸಿನಿಂದ । ದಾರಿಗೆಮ್ಮ ತಡೆದು ನಿಂದ । ರೀರಣಾಗ್ರ ಕಳುಕ ನೊಂದ । ತೋರೆ ತಾಳ್ಮೆದ ॥ ೬ ॥

|| ಭೈರವಿ - ಅಷ್ಟತಾಳ ||

ಅಷ್ಟರೊಳೆದ್ದು ನಿಂದ । ವ್ಯಾಘ್ರಾಸುರ । ಥಟ್ಟನೆ ಬಲ್ಪಿನಿಂದ । ದಿಟ್ಟಿಸುತವನೆಂದ । ದಿಟ್ಟ ನಾಗಾನಂದ । ಪಟ್ಟೆಸಾಹಸಕಿದಂದ ॥ ೧ ॥ ಸುರರೆಮಗೇನ್ಗಣ್ಯವೂ । ಹಕ್ಕಿಂದಲಾ । ಪುರವದೆಮ್ಮಯತಾಣ್ಯವು ಶರಣಪ್ಪರೆ

ನಗೆಲ್ಲಧುರಕೆದ್ದರೂಗೆಲ್ಲಲಿರುವೆ ನಾ ಶೌರ್ಯಮಲ್ಲ ॥ ೨ ॥ ಅಪ್ಪಣೆಯಿತ್ತರಾನು ಸೋಲಿಸುತ ತಂದೊಪ್ಪಿಪೆನಮರರನು ತಪ್ಪಿಸಲೆಡೆಗೊಡೆ । ದರ್ಪದೊಳೆನಗೀಡೆ । ತಪ್ಪಿನ ಕಾರ್ಯ ಮಾಡೆ ॥ ೩ ॥

॥ ರಾಗ ಶಂಕರಾಭರಣ - ತ್ರಿವುಡೆ ತಾಳ ॥

ಮೆಚ್ಚಿದೆನು ಮೆಚ್ಚಿದೆನು ನಿಮ್ಮೊ । ಸ್ವಚ್ಛಮನದಭಿಪ್ರಾಯಕೆ । ಉಚ್ಚಮಂತ್ರಿಗಳನ್ನಿಸಿದಿರಿಂ । ತುಚ್ಚರಿಸುತ ॥ ೧ ॥ ಸೇನೆಯಧಿಪತಿ ವ್ಯಾಘ್ರನೂಪ । ನ್ಯಾನನೀಯನು ಭಲೇ ಭಲೇ । ದಾನವರ ಗೌರವಕೆ । ತಕ್ಕವಿಧಾನವಿದುವೆ ॥ ೨ ॥ ಹೊರಡಿಸೈ ಸೇನೆಯನು ದಳಪತಿ । ಹರಡಿಸಿದನು ದ್ಘೋಷಿಸಿ । ಸರುವಸಿದ್ಧತೆಯಿಂದ ಲೇಳುವ ತ್ವರಿತಕಾರ್ಯ ॥೩॥ ಅಪ್ಪಣೆಯನಿಂತೀಯೆ ದಳಪತಿ ।ಯೊಪ್ಪುತಂತೆಯೆ ಗೈಯಲು । ದರ್ಪದಿಂ ಖಳಪೊರಟ ಮನಸಂ । ಕಲ್ಪದಂತೆ ॥ ೪ ॥

|| ಭಾಮಿನಿ ||

ಲಾಲಿಸಿರಿ ಮುನಿವರರು ಕೇಶಿಕ । ರಾಳದಾನವನಿಂತು ಪೊರಟಾಪಾಳಯವನೊಡಗೊಂಡು ಸಾರ್ದಮರಾವತಿಗೆ ಜವದಿ । ಧಾಳಿಯಿಡೆ ದೈತ್ಯಾಳಿಯನುಕದ । ದಾಳುಗಳು ಕಂಡರಿತು ನುಡಿಯುವ । ದಾಳಿ ದಂಗೆಂದೋಡಿದರು ಸುರಪಾಲನೋಲಗಕೆ ॥ ೧ ॥

॥ ಕಂದ ॥

ಓಲಗದೊಳೆಗೆಸೆದಿರೆಸುರ । ಪಾಲಂ ಶಿಖಿ ಮುಖ್ಯನಿಗಧಿಪರೊಡನಂ । ಸೋಲಿನ ಮೊಗದಿಂ ಬಂದಾ । ಆಳುಗಳೆರಗುತ್ತಲೆಂದರತಿಭಯದಿಂದಂ ॥ ೧ ॥

॥ ರಾಗ ಮುಖಾರಿ - ಏಕತಾಳ ॥

ಲಾಲಿಸು ಭಿನ್ನಪವೊಂದ ನಮ್ಮೊಡೆಯ । ಬಿಡೆವು ನಿಮ್ಮಡಿಯನು । ಲಾಲಿಸು ಭಿನ್ನಪವೊಂದ ನಮ್ಮೊಡೆಯ। ಲಾಲಿಸು ತವಪದ । ದಾಳುಗಳೆಂಬುದ ಶೀಲಿಸಲಾಸ್ಪದ । ವೇಳುಸುಖಪ್ರದ ॥ ಲಾ ॥ ೧ ॥ ದೈತ್ಯರ ಸೇನೆ ಮುತ್ತಿಹುದೀಗ ಸ್ವರ್ಗ।ನುಗ್ಗಲುದುರ್ಗ।ಸುತ್ತುವುದತ್ತಿತ್ತ ಹುಡುಕುತ ಮಾರ್ಗ। ಎತ್ತುತಖಿಲಶರ ಧೂರ್ತರುಮುದಶಿರ ಹತ್ತಿದವರತರ । ವರ್ತಿಪರಬ್ಬರ ॥ ಲಾ ॥ ೨ ॥ ಅರಿತೆವು ಶೋಣಿತದವರವರೆಂದು। ಅರಸಾರೆಂದು । ಅರಸಲಾತನು ಕೇಶಿ

Scanned by CamScanner

ಯೆನಗಾರಿಂದು । ಸರಿಯಿಲ್ಲೆನ್ನುತ । ಗರುವಿಪನಿನ್ನಿತ । ದರಿಯಿಂತ್ತುನ್ನತ ನಿರುಪಬಲಾನ್ವಿತ ॥ ಲಾ ॥ ೩ ॥

॥ ಭಾಮಿನಿ ॥

ನುಡಿಯು ಕೇಳಿ ಪುರಂದರಂಪ|ಲ್ಗಡಿದು ಕೋಪಾಟೋಪದಿಂ ಘುಡು । ಘುಡಿಸುತಭಯುವನ್ನಿತ್ತು ಕಳುಹಿಸಿ ದ್ವಾರಪಾಲಕರ । ದಡಿಗಖಳದಾನಪರಿಗೀತರ । ಕಡುಹಿನಬ್ಬರವೇರಿತೇಯಿದ। ನಡಗಿಸದೆ ಬಿಡನೆನುತದಿಕ್ಪಾಲರೊಡನಿಂತೆಂದ ॥ ೧ ॥

॥ ರಾಗ ಕೇದಾರಗೌಳ - ಝಂಪೆ ತಾಳ ॥

ಕೇಳಿದಿರೆ ದಿಕ್ಪಾಲರು । ಚರರ ನುಡಿ । ಧಾಳಿಯಿಟ್ಟರೆ ಖೂಳರು । ಕಾಳಗದ ಮನದ ಬ್ರಾಂತು] ಅವಸಾನ] ಕಾಲಕಸುರರಿಗೆ ಬಂತು ॥ ೧ ॥ ಕೇಶಿಗೇ ನಿನಿತುದ್ವೇಷ] ಅವನೀಗ] ಲಾಶಿಸಿದುದೆಮ್ಮ ದೇಶ] ಅಸುರೀಕರ್ಮದೋಷ] ಹೊತ್ತಳಿವ] ನೀಸಮರದಲಿ ಖಳೇಶಾ ॥ ೨ ॥ ಎಂತೆಂಥ ದಾನವರನು । ಗೆದ್ದ ಬಲ] ಮಂತರಹನಾವಿವರನು] ಅಂತೆಯೇ ಬಿಡುವಾದಾಗ] ಸಮರದಲಿ] ಅಂತಕನಿಗೀವುದೀಗ ॥ ೩ ॥ ಅದರಿಂದಲೇಳಿರೆಲ್ಲ] ಸಂಗರಕೆ] ಅಧಮರೇನ್ಗಣ್ಯರ] ತ್ರಿದಶ ಬಲಸಹಿತಕ್ಷಣದೀ] ಸಾರ್ದತ್ತಸದೆಯಬೇಕವರರಣದಿ ॥ ೪ ॥

॥ ಭಾಮಿನಿ ॥

ಇಂತು ದಿಕ್ಪಾಲಕರೊಳರುಹಿ ಮ] ಹಾಂತ ಬಲ ಸಹಿತವರ ಕೂಡುತ ದಂತಿವಾಹನನಾಗಿ ಸಾಗಿದ ರಣಕೆ ದಿವಿಜೇಂದ್ರ ॥ ಪಂಥದಿಂಬಹ ಬಲವಕೇಶಿಯ । ಮಂತ್ರಿದುರ್ಮುಖನೀಕ್ಷಿಸುತ ಮೊ । ರಾಂತು ಮುಂಬರ್ದೆ ಕಲಿಕುಬೇರನು ತಡೆದು ಖಳಗೆಂದ ॥ ೧ ॥

॥ ರಾಗ ಭೈರವಿ - ಏಕತಾಳ ॥

ಭ್ರಷ್ಟ ಖಳನೆಪುರದಿತ್ತ] ಕಾ] ಲಿಟ್ಟವನೀನಾಧೂರ್ತ] ನೆಟ್ಟನೆ ಹಿಂದಕೆ ತೆರಳು] ಶರ] ತೊಟ್ಟರೆ ಬಗೆವೆನು ಕರುಳು ॥ ೧ ॥ ಕೇಶಿಯ ಬಲದಿ ಪ್ರಮುಖನು] ಮಂ] ತ್ರೀಶನುನಾದುರ್ಮುಖನು] ಈ ಸುವಿಚಾರಿಸೆ ನೀನು] ಯೂ] ರೇಸು ಪರಾಕ್ರಮಯುತನು ॥ ೨ ॥ ಅರಿಯೆಯ ನಾನೆ ಕುಬೇರ] ತಿಳಿ] ದಿರು ನಿನ್ನ ಕಾರ್ಬಾರ] ಸರಿಯಲ್ಲವು ನಿಲೆ

ತರಿವೆ] ಕಾ] ವರೆ ನೀ ಯಾರನು ತರುವೆ ॥ ೩ ॥ ಉತ್ತರದಧಿಪ ಕುಬೇರ] ನಿಂ] ನೆತ್ತರ ಮತ್ತಾಭಾರ] ವ್ಯರ್ಥವದೇತಕುಬಾರ] ನಾ] ನೆತ್ತೆ ಶರವ ಕಳೆಬೀರ ॥ ೪ ॥ ಎಂದವ ಶರ ಮಳೆ ಸುರಿಯೆ] ಬ] ಲ್ವಿಂದ ಕುಬೇರನು ತರಿಯೆ] ನಿಂದೀರುವರೀತೆರದಿ] ಬಲ] ಕುಂದದೆ ಹೋಣೆದಳುಭುರದಿ ॥ ೫ ॥

॥ ಕಂದ ॥

ಇಂತವರೀರ್ವರು ಬಲು ತರ । ಪಂಥದಿ ಕಾದು ತಿರಲೊಂದು ಬಾಗದಿ ಭರದಿಂ । ಮುಂತೆರಳಲು ಪವಿಗಾತ್ರಂ। ನಿಂತಿದಿರಿಸು ತೆಂದ ನಂಬುಧಿಯಧಿಪ ವರುಣಂ ॥ ೧ ॥

॥ ರಾಗ ಶಂಕರಾಭರಣಂ - ಮಟ್ಟೆತಾಳ ॥

ಫಡ ಫಡೆಲವೊಖಳನೆ ನೀನು । ಪಡೆಸಮೇತ ಬಂದುದೇನು] ಪಡೆಯೆ ಪುರವನೆಲ್ಲಿಯವನು] ನುಡಿಯದರಿವೆನು ॥ ೧ ॥ ಶೋಣಿತೇಂದ್ರ ಕೇಶಿದಾತಗನು ಮಂತ್ರಿಯಿಹೆನುಖ್ಯಾತ] ತ್ರಾಣಿ ವಜ್ರಗಾತ್ರನಿತ್ತ] ನೀನದಾರುತ ॥ ೨ ॥ ವರುಣನೆನಲು ನಾನೆ ಬರಿದೆ] ಹರಣ ನೀಗಲಿದಿರುಬರದೆ] ಶರಣನಾಗು ಖಳರ ಬಿರಿದೆ] ತರುತಲೊದರದೆ ॥ ೩ ॥ ಬಲ್ಲೆ ವರುಣ ನಿನ್ನದೆಲ್ಲ] ಬಿಲ್ಲೆ ನೆಗಹೆಬಲವದಿಲ್ಲ] ನಿಲ್ಲೆರಣಕೆಸಲುವುದಲ್ಲ] ಮೆಲ್ಲನೈದೆಲ ॥ ೪ ॥ ಹಿಂದೆ ಬಂದ ಖಳರದೆತ್ತ ಸಂದರೆಂದು ತಿಳಿಯದಿತ್ತ] ಲಿಂದುಕೆಣಕೆ ಕಾವದಾತ] ನೊಂದಿಗಿಹನೆತಾ - ೫ ॥ ಕಾದಲರಿವಿಯೆನುತ ಬಾಣ] ವಾದುರಾತ್ಮನೆಸೆಯೆ ವರುಣ । ಛೇದಿಸ ತ್ತಲೆಸುಗೆ ಪ್ರಾಣ] ಕಾದನಾಕ್ಷಣ ॥ ೬ ॥

॥ ಕಂದ ॥

ಅವರೀರುವರೀತೆರ ಹಟ] ಬವರದೊಳಿರೆ ದೀರ್ಘಬಾಹುವಾರ್ಭಟಿಸುತ್ತಂ] ಜವದೊಳು ಮುಂದಕೆ ಬರೆವಾ] ಯುವು ತಡೆದಾಖಳನಧಿಕ್ಕರಿಸುತಿಂತೆಂದಂ ॥ ೧ ॥

॥ ರಾಗ ಭೈರವಿ- ಅಷ್ಟತಾಳ ॥

ನಿಲ್ಲು ನಿಲ್ಲೆಲೊದಾನವ] ತೋರೆನ್ನೊಡ] ನೆಲ್ಲ ನಿನ್ನಯ ತ್ರಾಣವ। ಹುಲ್ಲೆ ಹುಲಿಯ ಬಳಿ] ಹಲ್ಲಗಿಳಿಯೆ ಬಾಳಿ] ಗೆಲ್ಲದೆಂದದನು ತಿಳಿ ॥ ೧ ॥ ತಿಳಿದೆ ಬಂದಿರುವೆನೆಲ್ಲ] ಹೋಲಿಕೆ ಸರಿ] ಗೊಳದಾತೆರದಿ ನಾನಲ್ಲ] ಬಲುಮೆಯೊಳೆನ್ನಿದಿ । ರಲಿನಿತ್ತು ಮೊನ್ಕದಿ । ಗೆಲೆ ನೀನು ಸಂಗರದಿ ॥ ೨ ॥ ಪ್ರಾಣಸ್ವರೂಪ ನಾನು । ಲೋಕದ ಸರ್ವ । ಪ್ರಾಣಿಗಳಿಂಗಿದನು । ನೀನರಿಯದೆ

Scanned by CamScanner

ನಿಂದು । ಬಾಣವೆತ್ತಲು ನೊಂದು । ಹಾನಿ ಗೊಳುವಿಯೇನಿಂದು ॥ ೩ ॥ ಎನೆಕೋಪದಿಂ ಮೊರುತ। ದೀರ್ಘ ಬಾಹುತಾ। ಕಣೆಗಳ ಬಿಡೆ ಮೊರುತ । ಕ್ಷಣಕದರನುಕಡಿ । ದಣಿಕಿಸಲಾ ಖೋಡಿ । ಕುಣಿದದಿವ್ಯಾಸ್ತ್ರ ಹೂಡಿ ॥ ೪ ॥ ಮರುತನದನು ತರಿಯೆ । ದಾನವಶರ । ವರುಷವನೇ ಸುರಿಯೆ । ಪರಿಹರಿಸುತಲೆಲ್ಲ । ಪರಮ ಸಾಹಸಬಲ । ಮೆರಸಿದ ಕಲಿಯನಿಲ ॥ ೫ ॥

॥ ಕಂದ ॥

ಮೆರೆಸಲ್ಕೀತೆರ ಸಮರಂ। ಧರೆಕಂಪಿಸುವಂತೆ ಯೂರ್ಭಟಿಸುತಿರಲಾಗಂ।
ಚರದಿಂದೊಂದೆಡೆ ವ್ಯಾಘ್ರಾ।ಸುರ ಮುಂಬರೆ ಕಾಣುತಗ್ನಿ ತಡೆದವಗೆಂದಂ ॥೧॥

॥ ರಾಗ ಘಂಟಾರವ-ಏಕತಾಳ ॥

ದುರುಳ ದಾನವನಾರು ನೀನಮ್ಮಯ । ಪುರವ ಮುತ್ತಿದ । ಶಿರವ ಮತ್ತದ । ಶರದೊಳಿಳಿಸುವೆ ನೋಡಿದ ॥ ೧ ॥ ಧುರಪರಾಕ್ರಮಿಯೂಗಿಹ ಶೋಣಿತ ಪುರದ ಸೇನೇಶ್ವರನು ನಾನೇ। ಪರಮ ವ್ಯಾಘ್ರಾ ಸುರನೆನೆ ॥೨॥ ದನುಜ ನೋಡಾನಗ್ನಿಯುಯೆನ್ನಯ। ಘನಸ್ವರೂಪವ । ನೆಣೆಸುದಹಿಸುವ । ಮುನಿಸ ಯೂರವ ಸಹಿಸುವ ॥೩॥ ಅನಲ ನೀನಾದರೆ ನಾನಾಹವ । ವಸಧಿ ಸಾಹಸ ವೆಣಿಸಿಯೂಹಿಸ । ದಿನಿತು ಬಿಡು ಒಣಪೌರುಷ ॥ ೪ ॥ ಸುಡುವ ವಡಬಾನಲನಬುಧಿಯಿಂ । ದೊಡನೆಯೋಳಲು । ಕಡಲ ತಾಳಲು । ಬಿಡದೆ ಬತ್ತಿಪುದುರಿಯೊಳು ॥೫॥ ಪರಿಕಿಪೆನಾದರೆ ಸಾಹಸವೆಂದಾ । ದುರುಳದಾನವ । ಸುರಿಸೆ ಬಾಣವ । ಮುರಿದಶಿಖಿಯುದನೆಲ್ಲವ ॥ ೬ ॥ ಭಳಿರೆ ವೈಶ್ವಾನರ ಸಾಹಸಿನೀ । ತಿಳಿದೆನಾದರೆ । ಬಳಲೆನೆಂದೊರೆ । ದಲಗನೆಚ್ಚನುದಳದೊರೆ ॥೭॥ ಅನಲನಾ ಬಾಣವ ಲಕ್ಷಿಸದಾ । ಕ್ಷಣದಿಸವರಿದ । ಕನಲಿ ಬವರದ । ಕಣದಿ ಕಲಿತನ ತೋರಿದ ॥ ೮ ॥

॥ ಭಾಮಿನಿ ॥

ಇಂತವರು ಕಾದುತಿರಲಾಗಮು । ಹಾಂತ ಶೌರ್ಯದೊಳಿದ್ದು ಕೇಶಿಕೃ ।
ತಾಂತನೆನೆ ಖತಿಮಸಗಿ ಸೇನಾವ್ಯೂಹವನು ನುಗ್ಗಿ । ದಂತಿವಾಹನನೀಕ್ಷಿಸುತ
ಲದ । ದಂತಮುಸಿಯುತ ರೌದ್ರದಿಂ ನೆಗೆ । ದಂತಕಾರಿಯತೆರದಿ ಮುನಿದಾ
ಖಳನತಡೆದೆಂದ ॥ ೧ ॥

॥ ರಾಗ ಪಂಚಮಾವತಿ-ಮಟ್ಟೆತಾಳ ॥

ಕೇಶಿದೈತ್ಯ ನಿಲ್ಲು ನಿಲ್ಲೆಲಾ ॥ಪ॥ ಕೇಶಿ ದೈತ್ಯ ನಿಲ್ಲು ನಿಲ್ಲು । ದೋಷಕೆಡೆಯ ಕಾಣೆನೆಲ್ಲ । ದ್ವೇಷವೇನದೀಸುಕನಲು । ತೀಸಮರದ ಕಾರ್ಯಕೆನಲು।ದ್ವೇಶವರಿಯೆಯುರುಹುಯೆನ್ನಲಿ। ಬರಿದೆನಮ್ಮ। ದೇಶ ಮುತ್ತಲೇನಯೆನ್ನಲಿ । ಸಾಯಲೆಂದೆ । ಆಸೆಯುದಿಸಿತೇನು ನಿನ್ನಲಿ ॥ ಕೇಶಿ ॥೧॥ ಸ್ಪಷ್ಟ ಪೇಳ್ವೆನಂಜೆ ನಿನಗೆ । ಹುಟ್ಟುದ್ವೇಷ ನಿನ್ನೊಳೆನಗೆ । ಬಿಟ್ಟರೀಗ ಪಟ್ಟಕಣೆಗೆ । ಕೊಟ್ಟು ಕಷ್ಟದಣಿಸೆ ಕೊನೆಗೆ । ಯಿಷ್ಟದಿಂದ ಕಾಂಬೆಸುರರನು । ದ್ವೇಷ ಮರೆವೆ । ನೆಟ್ಟನೆಂದ ಮಾತ ಮೊರೆನು । ಚಿಕ್ಕವ್ವೆಯಳಿಗ । ದೃಷ್ಟದಿಂದ ನೀಕುಮಾರನು ॥ ಏನನೆಂಬೆನಿದಕೆ ವಾಸವ ॥ ೨ ॥ ಪಟ್ಟದಾಸೆಯಿಂದ ಬಂದು । ಕೆಟ್ಟೆನೀನು ಯೆನಗೆ ಬಂಧು । ವೆಷ್ಟರವನುರಕ್ತ ಬಿಂದು । ದೃಷ್ಟಿಗೊಸರದಸುರ ಬಿಂದು । ಸೃಷ್ಟಿನಿನ್ನುಪದ್ರದಿಂದಲಿ । ಕೊರಗುತಿಪ್ಪ । ದೊಟ್ಟುಬಲ್ಲೆಕಣಕುತಿಂದಿಲಿ । ಅದರ ದೋಷ । ತಟ್ಟಿಸ ಮರಕಿಂತು ನಿಂದಳಿ ಕೇಶಿ ದೈತ್ಯ ॥ ೩ ॥ ಹಿರಿಯ ಭಾಗಕಿರುವಹಕ್ಕ । ಹೊರುವ ಹೊಣೆಗೆ ಪುರವ ಹೊಕ್ಕ । ದಿರಿಯಲಾರುನೀನು ಹುಕ್ಕ । ಕಿರಿಯಯೆನ್ನ ತಪ್ಪಹೆಕ್ಕಡರಿಯೆನುತ್ತ ಸೆಣಸಿ ನಿನ್ನನು। ಪಿಡಿದು ಕಟ್ಟಿ। ಸೆರೆಯ ನಿಕ್ಕದಿರೆನುಗಣ್ಯನು । ನಾನಿಹೆನು ಸಕಲ । ಧರೆಯೊಳಸಮಶಕ್ತಮಾನ್ಯನು ॥ ಏನನೆಂಬೆಯಿದಕೆ ವಾಸವ ॥ ೪ ॥ ಯೂಗಶತವಗೈದು ಪಟ್ಟ । ಯೋಗದಿಂದಲಮರಪಟ್ಟ । ಯಿೂಗಲದನು ಬದಲಿಪಷ್ಟ । ಕಾಗೆ ನೀನು ತಡೆಯೆ ಪೆಟ್ಟ । ಸಾಗಲೊಳಿತು ಹಿಂದೆ ಸಾರುವೆ । ರಣಕೆ ನಿಲೆಲೇ । ಸಾಗದಂತ್ಯ ಗುರಿಗೆ ಸಾರುವೆ । ಯೆನ್ನ ಶೌರ್ಯ । ಭಾಗಕಿಂಥ ಧುರ ನಿಸ್ಸಾರವೆ ॥ ಕೇಶಿ ದೈತ್ಯ ನಿಲ್ಲು ನಿಲ್ಲೆಲಾ ॥ ೫ ॥

॥ ರಾಗ ಭೈರವಿ-ಏಕ ತಾಳ ॥

ಆಳಿಸುವ ಭಟನಾರೆನ್ನ । ನಾ । ಆಳವಿಯ ಬೆಳಗುವರನ್ನ ಅಲಘುಪರಾಕ್ರಮಿಯಿದಿರು । ನೀ । ಅಲಗೆತ್ತುವದೆಂತೊದರು ॥ ೧ ॥ ಆಳಿಯದಿರಲು ನೀನಾರು । ಖಳ । ಆಳಿಯನೊ ಜವಗವನೂರು ಸಲುವುದು ನಿನಗೀಕ್ಷಣದಿ । ಮಿೂ । ಸಲು ಕಾದಿಹುದಿರೆ ರಣದಿ ॥ ೨ ॥ ನೀನೇನರಿಯುವಿ ಸುರಪ । ಸುತಪ್ರಣದಿ ಶರಮಳೆ ಸುರಿಪ । ನಾ ನಿನ್ನನು ಲೆಕ್ಕಿಸೆನು । ರಿಪು । ಸೇನಾವಳಿ ಕರ್ಕಶನು ॥ ೩ ॥ ನಿನ್ನಂತೆಯೆ ಬಂದೊದರಿ । ರಣ । ಕೆನ್ನೊಳು ಹಿಂದಾದು

Scanned by CamScanner

ದರಿ ಗಣ್ಯಗೈದ ಗತಿ ನಿನಗೆ | ನೀ ನುಸ್ಕಟನಾದರೆ ಹೆಣಗು | ೪ ||
ಆದರೆ ಪರಿಕಿಪೆನೆನುತ | ಬಲು | ಕ್ರೋಧದೊಳಾ ಖಳನಾಥ | ಆಧರಿಸೆಂದಾ
ರುಗವ | ಬಿಡೆ | ಛೇದಿಸಿದನು ಕಲಿಮಘವ || ೫ || ಧಿರುರೆಯೆನುತ
ಶತವರುಷ | ಖಳ | ಕುರಿಸಲ್ಕದಸುರರರಸ ಪರಿಹರಿಸಿದ ನರೆಕ್ಷಣದಿ |ಭಾ|
ಸ್ಕರನೋಲ್ಪೆಳಗಿದ ರಣದಿ || ೬ || ೯೩ ||

|| ರಾಗ ಸೌರಾಷ್ಟ್ರ - ತ್ರಿವುಡೆ ತಾಳ ||

ಛಳರೆ ಸುರಪ ಬಲಾಢ್ಯನಾದೆಯ | ಬಲಖಳಾದ್ಯರನಿರಿದ ಬಲು
ಮೆಯ | ಬಲಿತ ಕೊಬ್ಬಿದ ತೋರಲೆನ್ನಯ | ಬಳಿಗೆ | ಸುಳಿಯ || ೧ ||
ವಿಕ್ರಮದ ನಿಜನೆಲೆಯಕಾಣಿಪೆ | ಶುಕ್ರನಿತ್ತಿಹ ಶಕ್ತಿಯಿಹುದು ಪ | ರಾ
ಕ್ರಮವು ನಿನಗಿರಲು ಜೈಸಿದ | ಶಕ್ರ ನೀನು || ೨ || ದುರುಳನಿಂತೆಂದೆತ್ತಿ
ಶಕ್ತಿಯ | ಸುರಪ ಗೆಲಲಳವೆನುತದಿಕ್ಪಾ | ಲರುಸಮೇತದೊಳಡಗೆ ದೈತ್ಯೇ |
ಶ್ವರನು ಮುಷದಿ || ೩ || ಅಷ್ಟಮಂತ್ರಿಗಳೋಲವಿಸೆ ಜಯ | ಸ್ತೋತ್ರದಿಂ
ಹುಲಿಯಲುಸುಧರ್ಮೆಯೊ | ಳಿಕ್ಕನೋಲಗವೇರ್ದು ಪೀಠವ | ದೈತ್ಯ
ರೊಡೆಯ ||೪|| ದಡಿಗಖಳರಿಂದಪ್ಸರೆಯರನು | ಪಿಡಿದುತರಿಸಲ್ಕವರುಭಯ
ದಿ | ನಡುಗೆ ಬರಿಸುತ ಚಿತ್ರಸೇನಗೆ | ನುಡಿದ ಕೇಶಿ || ೫ || ಉಸುರಿವರ
ಪಠಿಚಯವನರಿಯಲು | ಪೆಸರ ಮತ್ತೀಸಭೆಯೊಳಗೆನ | ರ್ತಿಸುತಲೆನ್ನಯ
ಮನಕೆಮಿಗೆ ಸಂ | ತಸಗೊಳಿಸಲಿ || ೬ ||

|| ಕಂದ ||

ಎಂದಾಖಳನಬ್ಬರ ಮದ | ದಿದರುಹಲು ಕೇಳ್ದು ಚಿತ್ರಸೇನಂ ಮನ
ದೊಳ್ | ಬಂದಪರಿದಸಿಟ್ಟಂತಡೆ | ದೊಂದಂತೋರದೆ ವಿನೋದದೋಲಿಂ
ತೊರೆದಂ || ೧ ||

|| ರಾಗ ಮಧುಮಾಧವಿ - ಏಕತಾಳ ||

ಇತ್ತ ನೋಡಯ್ಯನೀ | ದೈತ್ಯಾಧಿನಾಥ | ನಿತ್ತವಳಿವಳೆ ತಿ | ಲೋ
ತ್ತಮೆಯೆನುತ | ಹೊತ್ತಿಹಳ್ಮಾಮುಪ್ರ | ರಸ್ತಿಯನ್ನೊತ್ತ ಚಿತ್ರಲೇಖೆಯು
ನೋಳ್ಪ | ಳತ್ತುಯೆನ್ನತ್ತ || ೧ || ಈಕೆಘೃತಾಚಿಮ | ತ್ತಾಕೆ ಮೇನಕೆಯು |
ಆ | ಕಡೆಗಿಹಳದೊ | ರಾಕೇಂದುಮುಖಿಯು | ಆ ಕಾಮಿನಿಯೆ | ರಂಬೆ |
ಜೋಕಿನರ್ತಕಿಯು | ಶ್ರೀಕರೆಯಿವಳೆಜ | ಲಾಕಿಯೂರ್ವಶಿಯು || ೨ ||

|| ಭಾಮಿನಿ ||

ಊರ್ವಶಿಯುಯಿವಳೆನಲು ಕೇಶಿಯು | ಹಾರ್ವತುಂಬಿಗೆ ಸುಮುವ
ಕಂಡಾ | ಗೇರ್ವಬಯಕೆಯುಸಹಿಸಿ ತಡೆಯಲ್ಕರಿಯದೋಲಾಯ್ತು | ಸಾರ್ವ
ಮನವೊಂದೆಡೆಯೊಳೇನಿಲೆ | ಸೇರ್ವಡಾಶಿಸಿ ಸರಿಯುಲತ್ತಲ | ಪೂರ್ವ ಸುಂದ
ರಿಯುಪ್ಸರೆಯು ಬಳಿಗವಳ ನೋಡಿದನು. || ೧ ||

|| ರಾಗ ಶಂಕರಾಭರಣ - ಅಷ್ಟತಾಳ ||

ನೋಡಿದ | ಕೇಶಿದೈತ್ಯನೂರ್ವಶಿಯನು | ನೋಡಿದ | ನೋಡಿದ
ಕೇಶಿಯೂರ್ವಶಿಯ | ಥಟ್ಟ | ನೋಡಿದ ಮನ ಪಡೆ ಖುಷಿಯ | ಮಾತ |
ನಾಡಿದತನ್ನೊಳೆ | ಹೂಡಿ ಶರವನೆಳೆ | ದಾಡಿಪಸ್ಮರನೆಳೆ | ಗಾಡಿಗಾರ್ತಿ
ಯನಾಳೆ || ಪ ||
ಅಮಮಯಿದೆಂತಹ ಸೊಬಗು ಕಂಡು | ಭ್ರಮೆಯಾಗದಿರದೀಗ
ಸಭೆಗು | ಕೋಟಿ | ದ್ಯುಮಣಿ ಪ್ರಕಾಶದ ಪ್ರಭೆಗು | ಮಿಗಿ | ಲವಲಕ್ಷ್ಮಿಂ
ತಿಯುಮುಖ | ಕಮಲದ ಸಮ್ಮುಖ | ಸಮನಿಪನಾಸಿಕ | ಗಮಗುಮ ಚಂ
ಪಕ || ನೋಡಿದ || ೧ || ಮುಂಗುರುಳೀಕ್ಷಿಸಲಳಿಯೆ | ಬಂದು | ತಂಗಿ
ಮತ್ತಲ್ಲಿಂದ ಲಳಿಯೆ | ಹಣೆ | ತಂಗದಿರನಮೇಲುಳಿಯೆ | ಆ | ಮಂಗಳ
ಮಯ ಕಳೆ | ಕಂಗೊಳಿಸಲು ಕಲೆ | ಸಂಗಬೇಡೆನುತಲೆ | ಹಿಂಗಿದಂತಿದೆತಲೆ ||
ನೋಡಿದ || ೨ || ಕನ್ನಡಿಯಂತಿದೆಕೆನ್ನೆ | ಶುದ್ಧ | ಚಿನ್ನದ ಬೊಂಬೆಯಿೂ
ಕನ್ನೆ | ಲೋಕ | ವನ್ನೆ ಮೋಹಿಸೆ ಸಾಕು ಕಣ್ಣೆ | ಹೀ | ಗೆನ್ನಯದರವಿಂದ |
ಸನ್ನಿಭವರಿವೃಂದ | ವನ್ನೆ ಗೆದ್ದರಿವಿಂದ | ಚೆನ್ನೆಯುಗೆಲವಂದ || ನೋಡಿದ ||
|| ೩ ||

|| ಭಾಮಿನಿ ||

ಇವಳ ಮನವನು ಗೆದ್ದುನಾಪಡೆ | ಯಾವುದೆಭಾಗ್ಯವು ನಿಜಕು ಸರ
ಸಿಜ | ಭವನಸೃಷ್ಟಿಯೊಳಿಂಥನಾರಿಯುಳಿಲ್ಲ ಬೇರೆಲ್ಲೂ | ಯುವತಿ ನರ್ತಕಿ
ಯೊದರೇನನು | ಭವದ ಕಲೆಯಿಂ ಶೋಭೆ ಹೆಚ್ಚಿಪ | ಳವಯುವದ ಬಣ್ಣ
ನೆಯುದೇಕೀಕೆಯನು ನುಡಿಸುವೆನು || ೧ ||

|| ಕಂದ ||

ಇಂತಾ ಖಳತಂನ್ನೊಳೆನೆನೆ | ದಂತರ್ಭವನಕೆ ಗಮಿಸುತ ಲವಳಂತರಿ

Scanned by CamScanner

ಸಿಂ । ಚಿಂತೆಯಲಿಪ್ಪುದಲೆಕ್ಕಿಸ । ಲಂತಸ್ಸಂಕಾಣಾತೂರ್ವಶಿಯೊಳಿನಿತೆಂದಂ ॥ ೧ ॥

॥ ರಾಗ ಬೇಗಡೆ-ಏಕತಾಳ ॥

ಕನ್ನೆಸದ್ಗುಣ । ರನ್ನೆಕಾಮಿನಿಯೆ । ಊರ್ವಶಿಯೆ ನೋಡೆಪ್ರ । ಸನ್ನೆ ಸಿರಿಸಂ । ಪನ್ನೆ ಕಮನೀಯೆ । ಚೆನ್ನೆನೂತನ । ಕೆನ್ನೆಮೂತೆನ । ಗೆಣ್ಣೆ ಚೇತನ । ವನ್ನೆಯನಿತೆನ । ಉನ್ನತಿಕೆತಿನ । ಉಣ್ಣೆದೊರೆತನ ಧನ್ಯತೆಯಗುಣ । ಮನ್ನಣೆಗೆಘನ ॥ ೧ ॥ ಶ್ರೇಷ್ಠ ಶೋಣಿತ । ಪಟ್ಟಣಾಧೀಶ । ನಾಕೇಶಿಪಡೆದೆತ್ರಿವಿಷ್ಟಪದವರ । ಪಟ್ಟವೀ ದೇಶ । ಅಷ್ಟಭಾಗ್ಯಸ । ಮುಷ್ಟಿಯದು ವಶ । ಪಟ್ಟಿತನಿಮಿಷ । ರೊಟ್ಟು ಪೌರುಷ । ಬಿಟ್ಟಡಗಿಜಸ । ತೊಟ್ಟೆ ಸಾಹಸ । ವೆಷ್ಟದೂಪಿಸ । ಲಷ್ಟು ಸಂತಸ ॥ ೨ ॥ ಕುಂಭಕುಚೆಸೌ । ರಂಭದೂರ್ವಶಿಯೆ । ನಿನ್ನೆಸವಮೊಗಕ । ಣ್ತುಂಬಲೀಕ್ಷಿಸು । ತೆಂಬರತಿಖುಶಿಯೆ । ಅಂಬುಜಾನನ । ಚುಂಬಿಸಲುಮನ । ಹಂಬಲಿಪುದೆನ । ಗುಂಬಡನುದಿನ । ಕಿಂಬಕೊಷುಕನ । ಕಾಂಬರೆಯಧನ । ಕಾಂಬರೆಯುಗುಣ । ನಂಬುಬಿಡೆನಾ ॥೩॥ ೧೧೧

॥ ಭಾಮಿನಿ ॥

ನಾಗವೇಣಿ ಸುಪಾಣಿ ಬಾನಿ । ನಾಗಮನಕಾಹ್ವಾನಮನ್ನಿಸು । ನಾಗಗಾಮಿನಿ ನವ್ಯಕಾಮಿನಿ ಕಾಮನರಗಿಣಿಯೇ । ನಾಗಮನವಿಟ್ಟಾಡಿದುವನೀ । ನಾಗದನದಿರದೇನದಾದರು । ನಾಗಸಂಪಿಗೆ ಮೂಗಸೊಂಪಿಗೆ ಸೋಲದಿಹರಾರು ॥ ೧ ॥

॥ ಕಂದ ॥

ದಂಡಿಪ ಮದನಂ ಬಾರೆನೆ । ಭಂಡಂಗೇನುದ್ಧಟತ್ವವೆಂದಾಕ್ಷಣದಿಂ । ಚಂಡಿಯೆನಲ್ಯೂರ್ವಶಿ ಖತ । ಗೊಂಡೆಂದಳು ಧೂರ್ತಕೇಶಿದಾನವನೊಡನಂ ॥೧॥

॥ ರಾಗ ಕಮಾಚು - ಏಕತಾಳ ॥

ಛೀ ಛೀ ಮೂರ್ಖನೆ ತೊಲಗು । ತುಸು । ಯೋಚನೆಯಿಲ್ಲವೆ ತಲೆಗು । ನೀಚಕೊಳೇನೀನಧಮ । ನಿನ । ಗಾಚೆಯಿಹುದು ಯಮಧಾಮ ॥ ೧ ॥ ನಾಗರಘನಪದ ಛಿಟ್ಟು । ನಿಂ । ನಾಗಮನಕ್ಕೊಡಬಟ್ಟು । ನಾಗಮಿಸೆನುಖಿಳನೊಡನೆ । ಇದನಾಗದೆನುವೆತೆರಳೊಡನೆ ॥ ೨ ॥ ಸುರಪುರದೊಡೆತನ ನಿನಗೆ । ಸು । ಸ್ಥಿರವಲ್ಲಿದುಗೊತ್ತೆನಗೆ । ಹರಿಹರ ವಿಧಿಯರ ದೊಲುಮೆ । ಯೆಮಃ । ಗಿರುವುದು ಸಲದರಿಬಲುವೆ ॥ ೩ ॥

॥ ರಾಗ ಕೇದಾರಗೌಳ - ಝಂಪೆತಾಳ ॥

ಸಾಕು ಸಾಕೆಲ್ಲ ಬಲ್ಲೆ । ಬರಲವರು । ಸಾಕುವರೆನೋಳ್ಪೆನಬಳಿ । ನಾಕವನುಬಿಡೆನುನಿನ್ನ । ಪ್ರೇಮದಿಂ ನಾಕರವೆ ಬಾರೆ ಚಿನ್ನ ॥ ೧ ॥ ಚಿನ್ನ ಚೆಳ್ಳೀಯೆಂದರು । ಬರೆನುನಾ । ನಿನ್ನ ಬಳಿ ನೀ ನೊಂದರು । ಕಣ್ಣೀರ ಸುರಿಸಿರ್ದರು । ಸಿಗೆನುಖಿಳ । ಕನ್ನಿ ಸಾರೊರೆಯದಿದಿರು ॥ ೨ ॥ ಸಾರುವೆನು ನಿನ್ನ ನೆತ್ತಿ । ದುಡುಕಿದರೆ ಸಾರುವೆನು ತೋರೆನರ್ತಿ । ಬಾರೆನೀ ಜೊತೆ ತೆಪ್ಪನೆ । ಎನ್ನದೀ । ಗೀರೀತಿ ನಿನಗಪ್ಪಣೇ ॥ ೩ ॥ ಅಪ್ಪಣೆಯಸೆನಗೀಯಲು । ನೀನು ಜಗ । ದಪ್ಪನೇ ಮತಿಗಾಯಲು । ಅಪ್ಪುದೆನಗರಿವುಯಿಂಥ । ಅಬ್ಬರಕೆ । ಅಪ್ಪುವವಳಲ್ಲ ಭ್ರಾಂತ ॥ ೪ ॥ ೧೨೦ ॥

॥ ಭಾಮಿನಿ ॥

ಭ್ರಾಂತನೆಂಬರೆಯೆನ್ನ ಧೈರ್ಯವು । ಬಂತೆ ಭಾಮಿನಿ ನಿನಗೆ ನಾಸೆಂ । ಬಂತೆ ಬರೆಗಡುನಿನಗೀವೆ ಯೋಚಿಸಲೊಂದುದಿನ ನಾಳೆ । ಕಂತುಶರದುರಿತಣಿಸೆಬಾರವಿ । ಕಂತುವರೆ ಮೊದಲೆ ಉಸುರಿದರೆ ಸಾ । ಕಂತು ತಪ್ಪಲು ಪಿಡಿದು ಬಂಧಿಸುತ್ಯೊದು ಸುಖಿಗೊಂಬೆ ॥ ೧ ॥

॥ ವಾರ್ಧಿಕ್ಯ ॥

ಚಿತ್ತವಿಸಿ ಮುನಿವರರು ದೈತ್ಯನೀತೆರವೇಮ । ವಿತ್ತುಸೆರೆಯೊಳಗಿಟ್ಟು ಸ್ವಸ್ಥದಿಂದಿರೆಗೃಹದೊ। ಳತ್ತ ಬಂಧನಕಿರಿಸಿ ಚಿತ್ರಲೇಖಾದಿಗಳ ಧೂರ್ತಖಳಪ್ಯಾಘ್ರಾಸುರ । ನಿತ್ತೀಕ್ಷಿಸಲ್ಕವನ ನೆತ್ತಿಬಿಡೆ ಶರಮೂರ । ಚಿತ್ತಭ್ರಮೆ । ಮಿತಿಮೀರಲೊತ್ತಿಪಿದಿಯಲ್ಕಮಾ । ದತ್ಯಂತಪ್ರೇಮಭರದರ್ತಿಯಿಂದವನೊಂದನು ॥ ೧ ॥

॥ ಕಂದ ॥

ನೊಂದಾಖಳನವರೊಳ್ ಬಲು । ಸುಂದರಿಯೂರವಳೆನುತ್ತಲರೆನಿಮಿಷದೊಳಂ । ನಿಂದೀಕ್ಷಿಸಲರಿವಿಂದರ । ವಿಂದಾಂಬಕಿ ಚಿತ್ರಲೇಖೆಗಿತ್ತಂ ಮನವಂ ॥ ೧ ॥

|| ರಾಗ ಯಮುನಾ ಕಲ್ಯಾಣಿ - ಏಕತಾಳ ||

ಇವಳೆಯೆನ್ನನು ಗೆದ್ದಿಹ ನಾರಿ । ಆನು । ಭವಿಸಲಿಕಿತ್ತನಾ ಮದ ನಾರಿ ॥ ಪ ॥

ಚಿತ್ರಲೇಖಾವ್ಯೆಯೊಪ್ಪುವನಾಮು । ನೋಡೆ । ಚಿತ್ರವೆ ಪೂರ್ವದನ್ನಯ ನೇಮು । ಆಸ್ತ್ರದಿ ಬಳಲಿಪ ನಾಕಾಮು । ಈಕೆ । ಯಿತ್ತರೆ ಪ್ರೇಮವ ಸುಕ್ಷೇಮು ॥ ಇವಳೆ ॥ ೧ ॥ ರಮೆಯುಮೆಯುರೆಯೊಕೆಗೆಣೆಯುಲ್ಲ । ಪೇಳೆ । ಕಮನೀಯತೆಗೆಯುಂತ್ಯ ಕೊನೆಯಿಲ್ಲ । ಕಮಲದಳಾಂಬಕಿಯೆಂನೆ ಸೊಲ್ಲ । ಅ । ಕ್ರಮವೆಂದು ಧಿಕ್ಕರಿಪರೆ ಸಲ್ಲ ॥ ಇವಳೆ ॥ ೨ ॥ ರಂಭೆ ಮೇನಕೆಯರಿಂದಲು ಯೊಕೆ । ಸಾ । ರಂಬೆಯೆಂದೆನಲು ಯೋಚನೆಯೇಕೆ । ಕುಂಭ ಕುಚಂಗಳ ಬಿಡಿದಪ್ಪೆ । ಶಾತ । ಕುಂಭಾಂಗಿಗಾನೀಗೊಲಿದಿಪ್ಪೆ ॥ ಇವಳೆ ॥ ೩ ॥

|| ಭಾಮಿನಿ ||

ಖೊಳವ್ಯಾಘ್ರಾಸುರನು ಮನದೊಳೆ । ತಾಳುತೀನಿರ್ಧಾರವಂ ತ । ನ್ನಾಳುಗಳಿಗೆಂದವಳ ತರಿಸುತ ಗುಪಿತ ಮಂದಿರಕೆ । ಆಲಯಾದಿಮತ್ತಾರನಿರಗೊಡ । ದಾಳುತನದಿಂ ಮೊಸೆತಿರುಹುತ । ಲಾಲತಾಂಗಿಯೊಳೊರೆದನೀಕ್ಷಿಸು ತೋರೆ ನೋಟದಲಿ ॥ ೧ ॥

|| ರಾಗ ಆನಂದ ಭೈರವಿ - ಏಕತಾಳ ||

ಚಂದ್ರವದನೆ । ಕುಂದರದನೆ । ಸುಂದರೀಮಣಿ । ಮಂದಗಮನೆ । ಕುಂದ ಕಾಣೆ । ನಂದದರಗಿಣಿ ॥ ೧ ॥ ಸೋತೆ ನಿನಗೆ ಖ್ಯಾತನೆನಗೆ । ಪ್ರೀತೆಯನ್ನಿಸು । ಘಾತವೆಸಗೆ । ನೋತವೊಸಗೆ । ಮಾತ ಮನ್ನಿಸು ॥ ೨ ॥ ಕೇಶಿಗೇನಾ । ದಾಸ ಸೇನಾ । ಧೀಶವ್ಯಾಘ್ರನು । ಸಾಸದಲಿರಣ । ಕೇಶಗೂಕ್ಷಣ । ಕೇಸುಬಗ್ಗನು ॥ ೩ ॥ ವರಿಸುಯೆನ್ನ । ಮೆರೆಸುಯಿನ್ನಾ । ರರಸಿಯಿಲ್ಲವು । ಹೊರಿಸಿ ಚಿನ್ನಾಭರಣವನ್ನಾ । ದರಿಪೆ ನಿರತವು ॥ ೪ ॥ ೧೩೧ ||

|| ಭಾಮಿನಿ ||

ದರ್ಪಣವ ಹಳಿಯುವ ಕಪೋಲವ । ದರ್ಪಣವನೆಸಗೆನಗೆ । ನಾಕಂದರ್ಪನವನಂ ಗೆಲಲು ಮುತ್ತಿಕ್ಕುವನು ಮೊದಲದಕೆ । ದಪ್ಪವಿಲ್ಲದ ಸೊಂಟ ಮಂಪಿಡಿ । ದಪ್ಪಲಾಬಳಕೀರ್ವರಿವುಂ । ದಪ್ಪಕಾರ್ಯದೊಳಿಪ್ಪ ಸುಖವಂ ಪೇಳಲೇಕರಿವಿ ॥ ೧ ॥

|| ಕಂದ ||

ಇಂತಾದುರುಳಂ ಸ್ಮರನುರಿ । ಯಂತಾಳದೆ ಬಾಯ್ಗೆಬಂದುದಂ ಪೇಳಲ್ಕಂ । ಕಾಂತಾಮಣಿಯಪ್ಸರೆಕ್ರೋ । ಧಂತಡೆಯದೆ ಖಳನ ಧಿಕ್ಕರಿಸುತವಗೆಂದಳ್ ॥ ೧ ॥

|| ರಾಗ ಬಿಲಹರಿ - ಏಕತಾಳ ||

ನೀಚನೆ ಬಿಡುಹುಲು । ಯೋಚನೆಗಳಹಲು । ನಾಚಿಕೆಯಿಲ್ಲದೆ ನಿಂದಿರೂ । ಯೂಚನೆಯಿಂ ಹಲು । ಗೋಚರಕರ್ಹಳು । ಈ ಚೆಲುವೆಯುಳೆಂದೆಣಿಸದಿರು ॥ ೧ ॥ ಸೊಂಪಿಹುದೆಂದಳಿ । ಸಂಪಿಗೆಯಿಂದಲಿ । ಕಂಪಾಘ್ರಾಣಿಸಿ ಬದುಕುವುದೆ । ಲಂಪಟ ತನದಲಿ । ಗಾಂಪನೆಕೆಡದುಳಿ । ಕಂಪಿಸೆನಿನಗೊಳಿತ್ರೈದುವುದೆ ॥ ೨ ॥ ಕೇಶಿಯ ಸೇನಾ । ಧೀಶನ ಸ್ಥಾನಾ । ವೇಶವನೆನ್ನೊಳು ತೋರಿದರೆ । ನಾಸಹಿಸುತ ನಿನ । ಗಾಸಿಸೆ ನೀನೆನ । ಗೇನೆಂದರು ಬಾಗುತ ಬೆದರೆ ॥ ೩ ॥

|| ರಾಗ ಮೂರವಿ - ಏಕತಾಳ ||

ಬೆದರೆನೆನುವ ನುಡಿ । ಯೊದರದೆ ನೀನಡಿ । ಕದಲಲು ನಾಬಿಡೆನು । ಸುದತಿಯೆಂಕರ ಪಿಡಿ । ಮದನ ಸುಖವ ಪಡಿ । ಪದರಕ್ಕೆಡೆಗೊಡೆನು ॥ ೧ ॥ ತುಚ್ಛ ಖಳನೆ ನಡಿ । ಹುಚ್ಚುತನದನುಡಿ । ಯುಚ್ಚರಿಸಲು ಫಲಿಸ । ಕಿಚ್ಚಿನಕೆಂಗಿಡಿಗೆಚ್ಚರವದಕಡಿ । ನೆಚ್ಚಲಾತನುವ್ವಳಿಸ ॥ ೨ ॥ ಅರಿಯೆಯನೀ ಸುರ । ಪುರವನೆ ಜೈಸಿರ । ಲರಸಿಯೆನಸಲೆನಗೆ । ಕೊರತೆಯೆ ಯಪ್ಸರ । ತರುಣಿಯೆಪರಿಸರ । ಪೊರೆವವ ತಿಳಿನಿನಗೆ ॥ ೩ ॥ ಸುರಪುರ ವಿದುಘನ । ಚರಿತವನಂದನ । ಗೊರೆಯದಿರೀಗತ್ತು ದುರುಳಖಳರಗಣ । ಕಿರುಮೀದುರ್ಗುಣ । ಮೆರೆಸದೆ ತೊಲಗತ್ತ ॥ ೪ ॥

|| ವಾರ್ಧಿಕ್ಯ ||

ಖುಷಿಗಳಾಲಿಸುವದಪ್ಸರೆ ಚಿತ್ರಲೇಖೆಯಿಂ । ತುಸುರೆ ಖಳದುಮರ್ಕಂಗಸುರಚರನೋರ್ವರ । ಕ್ಕಸರರಸಕೇಶಿ ನೇಮಿಸಿದಾಜ್ಞೆಬಂದೆನಲು ವಿಷಮಾವಾಯ್ತೆಂದು ಶೀಘ್ರ । ನುಸುಳದಂತವಳ ಬಂಧಿಸುತೋಡಲತ್ತಲನಿ । ಮಿಷರೊಡೆಯ ಮನದೊಳಂ ಎಸಗಲೇನೊಂದು ಯೋ । ಚಿಸುತಿರಲು ಸುರರೊಡನೆ ಬಿಸಜಾಕ್ಷ ಹರಿಯ ಕೀರ್ತಿಸುತ ಬಂದಂ ನಾರದ ॥ ೧ ॥

Scanned by CamScanner

॥ ರಾಗ ಆರ್ಯ ಸವ್ಯಾ ॥

ನಾರಾಯಣ ನವೊ । ನಾರಾಯಣ ನವೊ । ನಾರಾಯಣ ನವೊ
ನಾರಾಯಣ । ನಾರಾಯಣ ನವೊ । ನಾರಾಯಣ ನವೊ । ನಾರಾಯಣ
ನವೊ ನಾರಾಯಣ ॥ ಪ ॥ ಅ] ಪ ॥

ಸುರಗಿರಿಧಾರಣ । ಶರಣೋದ್ಧಾರಣ । ಕರುಣಾವರಣಾ ನಾರಾಯಣ ।
ದುರಿತನಿವಾರಣ । ಪರಭಯಕಾರಣ । ಮುರಖಳಮಾರಣ ನಾರಾಯಣ ॥
ನಾರಾಯಣ ॥ ೧ ॥ ವಾಸವನುತ ಪರ । ಮೇಶ ಪರಾಶ್ವರ । ನಾಶರಹಿತ
ಸ್ಥಿರ ನಾರಾಯಣ । ಶೇಷಶಯನ ನರ । ಕಾಸುರ ಹರನರ । ಘೋಷ
ಗುಣಾಕರ ನಾರಾಯಣ । ನಾರಾಯಣ ॥ ೨ ॥

॥ ಕಂದ ॥

ಹರಿಯಂ ನುತಿಸುತಲಾ ಮುನಿ । ವರ ನಾರದನೈತರಲ್ಕೆ ಕಾಣುತ
ಮಘವಂ । ಸುರುಚಿರ ದರ್ಭಾಸನ ವಿ । ತ್ತೈರಗುತ ಮನ್ನಿಸಿ ವಿನಪ್ರಭಾವ
ದೊಳೆಂದಂ ॥ ೧ ॥

॥ ರಾಗ ಸುರುಚಿ-ಏಕತಾಳ ॥

ಆಸನಕೀದರ್ಬೆ | ಆ ಖಳ ।ಕೇಶಿ ಮದದಿ ದಬ್ಬೆ । ವಾಸವಗೀವನ]
ವಾಸದ ಜೀವನ । ದೀ ಸುಖಿಕಿದೆ ಗುಣ। ವೈಸೆ ದಯಾಘನ ॥ ೧ ॥ ಬಲ್ಲವ
ನೀನೆಲ್ಲ । ಎನೆನಾ । ಸೊಲ್ಲಲದೇನಿಲ್ಲ । ಖುಲ್ಲ ಖಳನುಧುರ । ಮಲ್ಲನುದು
ರ್ಘರ । ಗೆಲ್ಲೆಧನುರ್ಧರ] ನಲ್ಲ ಪುರಂದರ ॥ ೨ ॥ ಎನಗೆ ಪಥವ ಪೇಳು ।
ನಾರದ । ಮುನಿವರ್ಯ ಕೃಪಾಳು । ಅನಿಮಿಷ ಋಷಿ ಹೊರ । ತೆನಲಾರಿಹ
ಹೊರ] ಗೆಣಿಸೆನಸರ್ಹರ] ಮನವಾಡಘಹರ ॥ ೩ ॥ ಎಂತು ಸಹಿಸ
ಲಿದನು] ವಿಜಯವ] ನಾಂತಿಹ ದುರ್ಮದನು] ಹಂತಕನನುಖಳ] ಸಂತತಿ
ಸಹಕೊಲ] ಲರಿತಿಹುದೇ ಛಲ] ವಂತರ ಬೆಂಬಲ ॥ ೪ ॥

॥ ಕಂದ ॥

ಸುರಪತಿಯಿಂತೆರದಿಂ ಬಹು] ತರ ಪ್ರಾರ್ಥಿಸಿ ಮಣಿಯಲಾ
ಮುನೀಂದ್ರಂ ನಗುತಂ] ಶಿರವಂ ಪಿಡಿದೆತ್ತುತ ಸ] ತ್ಕರುಣದೊಳೆಂದಂ
ವಿನೋದಲೀಲಾ ಮಹಿಮಂ ॥ ೧ ॥ ೧೪೯ ॥

॥ ರಾಗ - ಬೇಗಡೆ - ಏಕತಾಳ ॥

ವೃತ್ರಹರ ನಿನ] ಗುತ್ತರಿಪೆ ಮನ।ವಿತ್ತು ಕೇಳದನು] ಕೇಶಿಚ] ರಿತ್ರೆ
ಯನ್ನೆನ] ದಿತ್ತ ಬಂದೆನ] ಲತ್ತಲೆಣಿಸಿದೆನು] ಎಂಶೇ] ನುತ್ತಲೀದಿನ ।
ವಿತ್ತೆ ದರ್ಶನ। ದೈತ್ಯ ದುರ್ಮದನು] ವರಬಲ] ವೆತ್ತ ಮುನಿಜನ] ಮೊತ್ತ
ವಂಶನ] ಹತ್ತಿ ಕೊಬ್ಬಿದವು] ಆತಗೆ ಮರ್ತ್ಯರಿಂ ಹೊರ] ತೆತ್ತಿಧನುಶರ]
ನಿತ್ತು ಸಂಗರ] ವಿತ್ತರೂ ಸುರ] ದೈತ್ಯಭುಜಗರ] ಸತ್ವದಿಂದಿರ] ಮೃತ್ಯು
ವೆಂದರ । ಸುತ್ತಿಹನುಧುರ॥೧॥ ಧುರದಿ ನಿಮ್ಮೆ।ಲ್ಲರನು ಗೆದ್ದವ] ಸರದೊಳಾ
ಖಳ । ಸ್ವರ್ಗ । ಕ್ಕರಸನೆನ್ನುತ । ಮೆರೆಯುತುನ್ನತ] ನಿರಲಿಕನುಕೂಲ ।
ಸಹಸದಿ । ದೊರಕಿತಿನ್ನೆನ । ಗಿರುವದನು ದಿನ । ಸ್ಥಿರತೆ ಸುಖಕಾಲ ।
ಎಂದೇ । ದೊರೆತನದೊಳ । ಪ್ಸರೆಯರನು ಕರೆ । ತರಿಸಿ ಸ್ಮರಕೋಲ ।
ಸಹಿಸದೆ । ತರುಣಿಯೂರ್ವಶಿ । ಗರುಹಲಾಶಿಸಿ । ಬರದೆ ದೂಷಿಸಿ । ಕೆಂಳೆ
ದ್ವೇಷಿಸಿ । ತರಳೆ ಭಾಷಿಸಿ । ದುರುಳ ಘರ್ಜಿಸಿ । ತಿರುಹಿತೆಗೆದಸಿಯೊರೆದ
ಮೋಹಿಸಿ ॥ ೨ ॥ ಒಂದುದಿನ ಗಡು । ವಂಡ ಕೊಡಬಡು । ಮುಂದೆ ಬಿಡೆ
ನೆನುತ ಸೆರೆಯಿ।ಟ್ಟೆಂದು ಸಮಯವ। ನಿಂದು ಕಾವಮು। ದಾಂಧ ಖಳನಾತ ।
ಈ ನಡು । ಕೊಂದರೆಳಿತದ । ರಿಂದಲಿಳೆ ಬುಧ । ಕಂದ ಭೂನಾಥ ।
ಓರ್ವವ । ಸುಂಧುರೆಯೊಳಿಹ ಸಿಂಧು ಬಲನವ । ನಿಂದನೀನತ್ತ । ಕಳುಹಿಸು।
ಸ್ಯಂಧನವಬರ । ಲಂದತೆರಭರ । ದಿಂದಲಬ್ಬರ । ದಂದೆಯುಬ್ಬರ । ತಂಶು
ವರಶಿರ । ಕಂಧರವ ಹೊರ । ಹೊಂದಿಪನುಧರ । ಣೇಂದ್ರನವಸ್ಥಿರ ॥ ೩ ॥

॥ ಭಾಮಿನಿ ॥

ಬುಧನ ಸುತನವನೇ ಪುರೂರವ । ನಿದರೊಳೊಂದಿದೆ ಮರ್ವಪೂ
ರ್ವಶಿ । ಯೊದಗಬೇಕಾತನಿಗೆ ಯೂಕೆನೆಭರತ ಮುನಿಯಂದು । ಕುದಿವ
ಕೋಪದಿನರನ ಕೂಡೆಂ । ದುಡನು ಬಲ್ಲೆವು ಶಾಪವಪ್ಸರೆ। ಗದು ಫಲಿಪುದೀ
ತೆರದಿಕರೆಸಾ ನೃಪನ ನೀನೀಗ ॥ ೧ ॥

॥ ಕಂದ ॥

ಮಾತಲಿಯಂ ಕಳುಹುತ ನೀ । ನಾತನ ಕರೆಸೆನುತ ನಾರದ ಹರಿಹರಿ
ಯೆನುತಂ । ತಾ ತೆರಳಲ್ಕತ್ತಂ ಭೂ । ನಾಥ ಪುರೂರವ ವಿಭವದೊಳೋ
ಲಗವಿತ್ತಂ ॥ ೧ ॥

Scanned by CamScanner

|| ರಾಗ ಸೌರಾಷ್ಟ್ರ - ತ್ರಿವುಡೆ ತಾಳ ||

ಧರಣಿದೇವಿಯು ದಿವ್ಯಮುಖದೋ।ಲಿರೆ ಪ್ರತಿಷ್ಠಾನಾಖ್ಯ ಪುರವರ
ಕ್ಕೊರೆವುತಿರ್ದ ಪುರೂರವನು ಘನ । ತರದಿ ನಿರತ ॥ ೧ ॥ ಓಲಗವನಿತ್ತೊಂದಿ
ನದದಿ । ಭೂಲಲಾ । ಮನು ಮೆರೆವ ಸಭೆಯು ವಿ । ಶಾಲವಿಭವಕೆ ಮೆಚ್ಚಿ
ಕಟಿವ ಸು । ಶೀಲಗೆಂದ ॥ ೨ ॥ ಮಂತ್ರಿಕೇಳು । ಸುಶೀಲಲಕ್ಷ್ಮ । ಕಾಂತ
ಕೋಲವಿಂ ಸಪ್ತದ್ವೀಪವ । ಹಾಂತರಂ ಗೆಲಿದೆಲ್ಲರಿಂ ಬಲ । ವಂತನೆನಿಸೀ ॥ ೩ ॥
ಅಶ್ವಮೇಧಾಧ್ವರವ ಗೈದಅಖಿ । ಳೇಶ್ವರನೆಯೆಂಬ ಸುಕೀರ್ತಿಯು ।
ಶಾಶ್ವತವ ಗೊಳಿಸಿದೆವು ಪಡೆದು ಸ । ರ್ವಸ್ವ ವಿಜಯ ॥ ೪ ॥ ಧರ್ಮ
ದೇವತೆಯೊಲಿದು ಹರಸಿದು । ದಿವ್ಯ ಭಾಗ್ಯವು ನಿರತ ಸತ್ಯ ಸ್ವ । ಕರ್ಮ
ನಿರತರೆನಿಪ್ಪ ಖ್ಯಾತಿಯು । ಪೆರ್ಮೆ ನಮಗೆ ॥ ೫ ॥ ಪ್ರಜೆಗಳೆಲ್ಲರು ಸುಖ
ದೊಳಿರ್ಪರೆ।ರುಜೆಯ ಬಾಧೆಯುದಿಲ್ಲದನುದಿನ । ಋಜುಸ್ವಕರ್ಮದಿ ನಡೆವರೇ
ನೀ । ನಿಜವ ಪೇಳು ॥ ೬ ॥ ೧೬೦ ॥

|| ಕಂದ ||

ಅರಸನ ನುಡಿಗಂ ಮಂತ್ರೀ । ಶ್ವರನಾನಂದದಿ ಪದಾಬ್ಜ ಕಭಿನಮಿ
ಸುತ್ತಂ । ಅರುಹಿದನವಭ್ಯುದಯೋ । ತ್ಕರುಷದ ಪರಿಣಾಮವೆಲ್ಲಮಂ ಜಗ
ದಿರವಂ ॥ ೧ ॥

|| ರಾಗ ಎರಕಲ ಕಾಂಬೋದಿ - ಅಷ್ಟತಾಳ ||

ಚಿತ್ತವಿಸಯ್ಯ ಭೂ । ಪೋತ್ತಮ ನೀನು । ವಿಸ್ತರಿಸುವೆನು ಸ । ಮಸ್ತ
ವ ನಾನು ॥ ಪ ॥

ಸಪ್ತದ್ವೀಪಾಧಿಪ । ಕ್ಷತ್ರಿಯ ಕುಲದೀಪ । ಸತ್ಯವ ಸಾಧಿಪ । ಸತ್ವ
ಪಾರಾಧಿಪ । ಪೃಥ್ವಿಪಾಲಕನುಯೆಂದು । ಸರ್ವತ್ರವು । ಸತ್ಕೀರ್ತಿಪರ್ಬಿ
ಯಿಂದು । ಶೋಭಿಪುದದು । ಪ್ರತ್ಯಕ್ಷ ಕಳೆಯುಯಿಂದು । ಎಂಬೋಲ್ಪರ ।
ಶತ್ರುಗಳಿಲ್ಲನಿಃಶಕ್ತರ ಬಂಧು ॥ ಚಿತ್ತ ॥ ೧ ॥ ನೂರಶ್ವಮೇಧವ । ಬೇರಾರು
ಗೈದವ । ನೀ ರೀತಿ ಮಾಧವ । ಬೇರುತ ಮೋದವ । ಕೋರಿದ ಫಲವನಿತ್ತ ।
ನಿರಂತರ । ಶ್ರೀರಕ್ಷೆಗಾಗಿನಿತ್ತ ಸ್ಪರ್ಧಿಸೆಯಾವ । ವೀರನೂ ಬಾರನಿತ್ತ ।
ವಿಚಾರಿಸೆ । ಧಾರಣಿಯೊಳಗೆಲ್ಲ । ಸಾರುವರಿನಿತ ॥ ಚಿತ್ತ ॥ ೨ ॥ ಕೊಡೆ
ಕೊಂಬಛತ್ರವ । ಹೊಡೆಯೆಂಬರ್ಪಾಶ್ವವ । ನುಡಿಯಿತಲ್ಲದೆ ಯಾವ ।

ಕಡೆಯು ಅನ್ಯಾಯವ । ಹುಡುಕಲುಕಾಂಬರಿಲ್ಲ । ತೃಪ್ತರೆಯಿನ್ನೂ । ಪಡೆಯು
ಬೇಕೆಂಬರಲ್ಲ । ನಮ್ಮಯ ವೀರ । ಪಡೆಯೊಪ್ಪಿಕೊಂಬರೆಲ್ಲ । ಮುಂದಕೇನ
ಪ್ಪಡೆಯೂಹಿಸಿದ ಕಾರ್ಯ । ಕೆಡದು ಭೂಪಾಲ ॥ ಚಿತ್ತ ॥ ೩ ॥

|| ಭಾಮಿನಿ ||

ಧರ್ಮದೇವತೆಯೊಲಿದು ತಾನೇ । ಸಮ್ಮುಖಕೆ ಬಂದೆತ್ತಿ ಹರಸುತ ।
ನಿರ್ಮಲನೆನಿನ್ನ ಸವ ಕೀರ್ತಿಗೆ ಕಳೆಯನಿತ್ತಳೆನೆ । ಪೆರ್ಮೆಯಿದು ಬೇರಾರಿಹ
ಸ । ತ್ಕರ್ಮನಿಷ್ಠಾಪೂರ್ಣ ನೀನೇ ಬ್ರಹ್ಮನಿರ್ಮಿತ ಭೂಮಿಯೊಳಗೇ । ಕೈ
ಕಪ್ರಭುದಿಟವು ॥ ೧ ॥

|| ಕಂದ ||

ಇಂತನುತಿಹ ಸಮಯದಿ ಸುರ । ಕಾಂತನ ನೇಮದೊಳಗೈತರಲು
ಮಾತಲಿಯಂ । ನಿಂತಾದರಿಸುತ ಭೂಪಮ ಹಾಂತನೆ ನೀನಾರು ಪೇಳೆನೆಲು
ನೃಪಗೆಂದಂ ॥ ೧ ॥

|| ರಾಗ ಬೇಗಡೆ - ಝಂಪೆ ತಾಳ ||

ಚಂದ್ರವಂಶಾಬ್ಧಿಪ್ರತಿ । ಚಂದ್ರ ಕೇಳೈ ನೃಪತಿ । ಇಂದ್ರನೆಂದವದಂತಿ
ತಂದೆ ವೇದಾಂತಿ ॥ ೧ ॥ ಕೇಶಿ ಮುಂತಾದ ಸುರ । ರಾಶಿಯನು ಕೊಂದು
ಸುರ । ರಾಸೆ ಸಲಿಸಲ್ಕೆ ಬರ । ಲಾಶಿಸಿಹ ವೀರ ॥ ೨ ॥ ರಥಸಹಿತ ಬಂದೆ
ನನು । ಮತಿಯಾಂತು ಬಾ ನೀನು । ಮತಿವಂತ ನಿನಗಾನು । ಹಿತವಕೋರ್ವ
ವನು ॥ ೩ ॥ ೧೬೯ ॥

|| ವಾರ್ಧಿಕ ||

ಮಾತಲಿಯು ನಾನೆಂದ ಮಾತುಳಿಯಲಾನಂದ । ದಾತುರಾದ ಕಾರ್ಯ
ಮೆದಾತನರುಹಲ್ಕೆ ಭೂ । ನಾಥನೊಪ್ಪುತಲಿ ನಾನಾ ತರದ ಶಸ್ತ್ರಾಸ್ತ್ರ
ನೂತನಾಲಂಕಾರದಿ । ಆತತೂಕ್ಷಣ ಪೊರಟುದಾತ ಮಂತ್ರಿಯುಪುರದದಾತಾರ
ತನಕಿರಿಸಿ ಸೂತನೊಡನೇರೆ ರಥ। ವಾತಗತಿಯಿಂ ಹಾರಿತಾತೇರು ನಭದಿಪುರು
ಹೂತಾದ್ಯರಿಪ್ಪ ಸ್ಥಳಕೆ ॥ ೧ ॥

|| ಭಾಮಿನಿ ||

ಸುರಪನೀಕ್ಷಿಸಿ ಮನ್ನಿಸುತ ನೃಪ ಗರುಡಲೆಲ್ಲವನೊಪ್ಪುತವನಾದರದಿ
ನಾವೀಕ್ಷಣದಿ ಪುರವಂ ಮುತ್ತಲೊಳಿತೆನಲು । ಸುರವರೊಮ್ಮತದಿಂದ ಲೈದು
ತ್ರರಿ ಭಯಂಕರ ಸಿಂಹನಾದದಿ । ಭರದಿ ಧಾಳಿಯನಿಟ್ಟರಮರಾವತಿಗೆ
ಖಾತಿಯಲಿ ॥ ೧ ॥

Scanned by CamScanner

|| ರಾಗ ಸೌರಾಷ್ಟ್ರ - ತ್ರಿವುಡೆ ತಾಳ ||

ಧಾಳಿಯಿಡಲರಿತಸುರಪತಿ ಪ್ರತಿ । ಕಾಲಸೆನೆಲಾರ್ಭಟಿಸಿ ಕನಲಿ ಕ । ರಾಳನಾಗುತ ಕರೆದ ಖಳ । ಕಟ್ಟಾಳುಗಳನು ॥ ೧ ॥ ಬನ್ನಿರೈ ವ್ಯಾಘ್ರಾಸು ರಾದಿ ಭ । ಟೋನ್ನತರು ಸುರಸೇನೆ ಮುತ್ತಿಹುದೆನ್ನಲೇ ಸಮರರಿಗೆ ಬನ್ನವು। ಬೆನ್ನ ಬಿಡದೆ ॥ ೨ ॥ ಥಟ್ಟನೈ ದುತಲೆಲ್ಲರನು ಬಡಿ । ದೊಟ್ಟಿ ಸೆರೆಯೊಳಗಿಟ್ಟ ನಮ್ಮ ಪ್ರತಿಷ್ಠೆ ಮೆರೆಸುವದೆನುತಲಾಕ್ಷಣ । ದುಷ್ಟನೆದ್ದ ॥ ೩ ॥ ಮಂತ್ರಿ ಸೇನಾಪತಿಗಳೊಡನ । ತ್ಯಂತ ಖಳ ಬಲಸಹಿತ ಬರೆಕಂ । ಡಾಂತು ಧನುನಿಲಿ ವರುಣ ದುರ್ಮುಖಿ । ನಿಂತು ತಡೆದ ॥ ೪ ॥

|| ರಾಗ ಬೈರವಿ - ಏಕತಾಳ ||

ವರುಣನೆ ಭಲೆ ನಿಲ್ಲು ನಿಲ್ಲು । ನಾ । ತೆರಳಲು ಬಿಡೆ ನಿನ್ನೆಲ್ಲು । ಧುರಕ್ಕೈತರುವರೆ ನಿನಗೆ । ಪೊರೆ । ವರೆ ಯಾರಿಹರೈಬಿನುಗೆ ॥ ೧ ॥ ಬಿನುಗೆ ಕೊನಲು ನೀನಾರು । ಹುಲು । ದನುಜನೆ ನಿನಗೆಮನೂರು ಮನೆಗಾಹ್ವಾನಿ ಪ್ರದತ್ತ । ಪೊಗ । ಲಣಿಯಾಗಿರು ಖಳಧೂರ್ತ ॥ ೨ ॥ ಹಿಂದಕ್ಕೀ ತರ ಪೋದರಿ । ನಿಂ । ನಿಂದೇನಾಯಿತು ಬೆದರಿ । ನೆಂದೇ ನೀನೋಡಿದವ । ಕ । ಣ್ಣಿಂದದ ನಾನೋಡಿದವ ॥೩॥ ನೋಡಿದರೇನದ ನೀನು । ಈ। ನಾಡಿದ ಬಿಡು ವೆನೆ ನಾನು । ಸೇಡನು ತೀರಿಪೆನಿಂದು । ನಿಲು । ಹೂಡುವೆ ಬಾಣವ ನೊಂದು ॥ ೪ ॥ ೧೭೯ ॥

|| ಕಂದ ||

ದುರುಳಂ ಶರವಂ ಖಂಡಿಸೆ । ಧುರದೊಳಗಿಂತೀರ್ವರು ಹೋಣೆಯು ತಿರಲಾಗಂ । ಭರದಿಂಬರೆಪವಿಗಾತ್ರಂ । ಕೆರಳುತಲವನಂ ಕುಬೇರತಡೆ ದಿಂತೆಂದಂ ॥ ೧ ॥

|| ರಾಗ ಶಂಕರಾಭರಣಂ - ಮಟ್ಟೆತಾಳ

ಭ್ರಷ್ಟ ಖಳನೆ ನಿಲ್ಲು ಸಮರ । ಕಟ್ಟಹಾಸಕಂಜುತ ಮಾರ । ದಷ್ಟಕೂ ಕುಬೇರಸಮರ । ದುಷ್ಟಸಾಮಂತ । ಭಳಿರೆ ಬಲ್ಲೆನೆಲೊ ಕುಬೇರ । ಬಲುಮೆ ಕೋರೆ ಫಲಕೆ ಬಾರ । ದಳುಕುವಷ್ಟೆ ನಿನ್ನಭಾರ । ದಳವಿಯುಬ್ಬರ ॥ ೨ ॥ ಆಳವಿಬಾರವೆಷ್ಟೆನುತ್ತ । ಅಳಿವ ಸಮಯಕರಿವಿನಿತ್ತ । ರುಳಿಸೆ ನಿನ್ನ ಬಿಲ್ಲ ನೆತ್ತ । ಲಳುಕೆನುನ್ನತ ॥ ೩ ॥ ದುರುಳನೆಸೆಯೆ ಸರಳ ಘೋರ । ನಿರಿದು ಕೆಡ

ಹಲದ ಕುಬೇರ ಮೆರೆದುದಿಂಡುಧುರವನಿಬರ । ದರರೆಯೇನ್‌ಭರ ॥ ೪ ॥ ಕಾರ್ಗ ದೀರ್ಘಬಾಹು ಬರಲು ಮಾರುತ । ತೋರ್ಗುಡಿಸುತಲೆಂದ ಮೊರೆತ । ಕಾರ್ಗ ಣೆಪರುಕುಡಿದೆವವ್ಯಾತ । ನುರ್ಗದಿರು ವೃಥ ॥ ೫ ॥ ಸುಧೆಯನೀಂಟಿದವನೆ ಹಿಂದೆ । ಬೆದರುತೋಡಿ ಪೋದಿಹಂದೆ । ಯೊದರೆ ಬರಿದೆ ಜಯವಹೊಂದೆ । ಕದಲು ಬಗುಳದೆ ॥ ೬ ॥ ಅಸ್ತ್ರವಿಸಿದರೇನುದ್ಯುಮಣಿ । ಮತ್ತೆಯುದಿಸಿ ಬರನೆಧವಾನಿ । ರಕ್ತಮುದದ ಖಳನೆಗವುನಿ । ಚಿತ್ತ ಶೈಮಿನಿ ॥ ೭ ॥

|| ಕಂದ ||

ಇಂತೆನೆ ಖಳ ಶರಬಿಡಲನಿ । ಲಂತರಿದಂಯಿನಿತವ ಕೆರಳಿಕಾದಲ್ಕಂ । ಅಂತಕನೆನೆ ವ್ಯಾಘ್ರಾಸುರ । ನಿಂತಬ್ಬರಿಸಲು ಶಿಖಿತಡೆದಸುರಂಗೆಂದಂ ॥೧॥ ।

|| ರಾಗ ಘಂಟಾರವ - ಏಕತಾಳ ||

ದನುಜ ನೀನಾರ್ಭಟಿಸುತ್ತ ಸಾವೆಯು । ಬಿನುಗೆ ತೊಲಗೆಲ । ನಿನಗೆ ಸಿಗ ಗೆಲ । ಪೆನಿತು ಹೆಣಗಿಡರೇನ್ಫಲ ॥ ೧ ॥ ಅನಿಮಿಷಾವಳಿಯೆಮ್ಮೊಳು ಸೋತುದ । ಸೆಣೆಸದೆಂಬವ । ಕಣಕದಂಬವ । ನಿನಗೆ ತಾಳಲಸಂಭವ ॥೨ ॥ ದಿನಪ ಮೋಡದೊಳೊರ್ಮೆಗೆ ಕಾಣದ । ಡನಿಶ ಚದರಿಸೆ । ಕ್ಷಣದಿಗದರಿಸೆ। ದೆನಿತು ಶೋಭಿಪುದಾದೆಸೆ ॥ ೩ ॥ ತರಣಿಯಂತನಿಮಿಷರೆಂಬುಪಮೆಯ ।ಪಂ ಕಿಸುವೆನೆನು । ಕುರುತರಲಗನು । ದುರುಳ ಬಿಡೆ ಶಿಖಿತರಿದನು ॥ ೪ ॥

|| ಭಾಮಿನಿ ||

ಇಂತವರು ಕಾದಾಡುತಿರೆ ಸುರ । ಕಾಂತನನು ಹತ್ತಿರಕೆ ಕರೆದೀ ಹಂತ ಕರ ನೀಗವನಿಶಾನೀಗತ್ತ ಗಮಿಸುತಲಿ । ಕಾಂತೆಯರ ಬಂಧನವ ಕಳಚಿಸಿ । ಶಾಂತಗೊಳಿಸುತಲಿತ್ತ ಕರತಹೆ । ಭ್ರಾಂತ ಕೇಶಿಯ ಕೊಲುವೆ ಮತ್ತೆನುತೆದ್ದ ಬುಧಸುತನು ॥ ೧ ॥

|| ಕಂದ ||

ಕಾವಲಭಟರಂ ಸವರುತ । ಭೂವರನಾ ಬಂಧನಾಲಯದ ಬಳಿಗೈದಿಂ। ಭಾವತಿಯರನೀಕ್ಷಿಸಿ ನವ । ಲಾವಣ್ಯಕೆ ಮೆಟ್ಟಿ ತನ್ನ ಮಾನದೊಳಗೆಂದಂ॥೧॥

|| ರಾಗ - ಆರ್ಯಸವಾಯಿ ||

ಅಪ್ಸರೆಯರಿಗಿನಿ । ತಿಪ್ಪುದೆ ಸೊಬಗೆನಿತೊಪ್ಪುವುದೆಂತಿದ ಬಣ್ಣಿ ಸಲಿ ಕರ್ಪುರ ಖಳಮಣಿ । ದಪ್ಪಳಿಸಿಯುವುಣಿದಪ್ಪದ ಗುಣಕೀನ್ಯಾನಿ

Scanned by CamScanner

ಸಲಿ ॥ ೧ ॥ ವನಿತಾಮಣಿಯಿವ । ರನು ಕಂಡವಯವ । ವನುಪಮ ವನಿಪುದು ಪ್ರತಿಯೊಂದು । ಮುನಿಗಳ ಮಣಿಯುವ । ರೆಣಿಸುತ । ದಣಿಯುವರೆನಲಿದ ಬೇರೆನಲೇನೆಂದು ॥ ೨ ॥ ವನಜಗಳಿಗೆ ಸರಿ । ಕಣುಗಳ ದೃಷಿ । ಯೆಸಲೆನಲದಕೂ ಹೆಚ್ಚಿಹುದು । ಕ್ಷಣವೀಕ್ಷಿಸೆ ಸರಿ । ವನುಸ್ಮರ ಶರ ಸುರಿ । ದಣಿಕಿಸೆ ಜಿತ ಮನ ಹುಚ್ಚುಹುದು ॥ ೩ ॥ ೧೯೭ ॥

॥ ಭಾಮಿನಿ ॥

ಕನ್ನೆಯುತ ಕದಪುಗಳು ರನ್ನದ । ಕನ್ನಡಿಯುದೆನಲಿಹುದು ತೊಂಡೆಯು। ಹಣ್ಣೆ ಕೆಂದುಟಿ ಹಲ್ಲೆ ಮಲ್ಲಿಗೆ ಮೂಗೆ ಸಂಪಿಗೆಯು । ಪನ್ನಗೋಪಮ ಜಡೆಯು ಹಿಂಗಡೆ ಬೆನ್ನೊಳಿಳಿದಡೆ ಸಣ್ಣ ಕಟಿ ಕುಚ । ಸ್ವರ್ಣಕಲಶಗಳೆನ್ನೆ ಸಾಕಿನ್ನರಿಯೆ ಬಣ್ಣಿಸಲು ॥ ೧ ॥

॥ ಕಂದ ॥

ಇಂತು ಪುರೂರವ ಬಣ್ಣಿಸಿ । ಕಾಂತೆಯರಂ ಬಿಡಿಸೆ ಬಂಧನಾಲಯದಿಂದಂ । ನಿಂಶಪ್ಸರೆಯರೊಳೂರ್ವಶಿ । ಯೂಂ ತಚ್ಚರಿಯುವನನೀಕ್ಷಿಸಿ ಮನದೊಳೆಂದಳ್ ॥ ೧ ॥

॥ ರಾಗ ಯಮುನಾಕಲ್ಯಾಣಿ - ಏಕತಾಳ ॥

ಇವನಾರಿದರರೆಯೆಂಥಹ ರೂಪ । ಇಂ । ಥವನೊರ್ವನಿಹ ನೆನಲಪ ರೂಪ ॥ ಪಲ್ಲ ॥

ಅನಿಮಿಷರೊಳಗೆಯಿಂಥವನಿಲ್ಲ । ಎನ್ನ । ಅನುಭವದಿಂದಲಾನರಿತಿಹೆ ನೆಲ್ಲ । ಮನುಮಥನಿವನಿಂಗೆಣೆನಿಲ್ಲ । ಎಲ್ಲ । ಮುನಿಗಳೋರುವನಲ್ಲ ॥ಇವ॥ ॥ ೧ ॥ ಮಾತಿಲಿ ಬಣ್ಣಿಸಲೇನೆಂತ । ಎಂಬ ರೀತಿಯ ಸೊಬಗನಿವನಾಂಥ । ನೂತನಕ್ರಮದಿ ವಾಣಿಕಾಂತ । ಸೃಷ್ಟಿ । ಚಾತುರ್ಯ ಮೆರೆಸಿದ ಬೇಕೆಂತ ॥ಇವ ॥ ೨ ॥ ಸೋತಿಲ್ಲ ನಾನಾರಿಗು ಹೀಗೆ । ಇನ್ನು ಈತನ ಬಿಟ್ಟಿರುವುದು ಹೇಗೆ । ಖಾತರಿ ಜೊತೆಗೂಡದೆ ಹೋಗೆ । ಶುದ್ಧ ಪ್ರೀತಿಯ ಕ್ರಮವಿಪ್ಪುದೂ ಹಾಗೆ ॥ ಇವ ॥ ೩ ॥

॥ ಕಂದ ॥

ಆರೆಂದರಿವುದೆ ಕಾರ್ಯಂ । ಈ ರೀತಿಯುಲೆಮ್ಮನೆಲ್ಲ ಬಿಡಿಸಿರ್ಪವನಂ। ನೇರನೆ ಕೇಳ್ವುದೆಳಿತೆಂ । ದಾರಮಣಿಯು ಮಿಕ್ಕವರ್ಸಹಿತವನೊಳೆಂದಳ್ ॥ ೧ ॥

॥ ರಾಗ ಕೇದಾರಗೌಳ - ಝಂಪೆ ತಾಳ ॥

ಲಾಲಿಸೈ ಪುಣ್ಯಪುರುಷ । ಸೆರೆಬಿಡಿಸಿ । ಪಾಲಿಸಿದತವಪೌರುಷ । ಪೇಳತುದಿಗಾಣದೆಮಗೆ । ನಿನಗೆಸರಿ । ತೋಳಬಲನಿರನುಪಮೆಗೆ ॥೧॥ ಕಾವಲಿನ ಕೋಟಿ ಹರಿದು । ಬಂದನಿನ್ನೀವೀರತನವೆ ಹಿರಿದು । ಯಾವ ಶಬ್ದದಿ ಪೊಗಳಲಿ । ಇದಕೆ ತವ । ಸೇವೆಯನ್ನೇನ್ಗೈಳಲಿ ॥ ೨ ॥ ಇಂತಹ ಮಹಾತ್ಮ ನೀನು ॥ ಯಾರೆನ್ನುವಂಥಹ ವಿಚಾರಗಳನು । ಸಂತಸದಿ ತಿಳಿಯಲಾಸೇ । ಪೇಳು ಗುಣ । ವಂತ ನಿನಗೆಲ್ಲಲೇಸೆ ॥ ೩ ॥ ೨೦೬ ॥

॥ ಭಾಮಿನಿ ॥

ನಾನೆಯೂರ್ವಶಿಯಿವಳೆರಂಬೆಯು । ಮೇನಕೆಘೃತಾಚಿಯರುಯಿವರೆಂ । ದಾಸನದಿ ಕಿರುನಗೆಯು ಮಿನುಗಲ್ಕುಳಿದವರ ಸಹಿತ । ಕಾಣಿಸಲ್ಕವಳಾ ಪುರೂರವ । ಮಾನಿನಿಯರೊಳಗೀ । ಕೆಯೋ ಬಲು । ಜಾಣೆಯೆನುತಲಿ ಮೆಚ್ಚಿ ಬಳಿಕಿಂತೆಂದನವರೊಡನೆ ॥ ೧ ॥

॥ ರಾಗ - ಬೇಗಡೆ ಏಕತಾಳ ॥

ಒರೆವೇ । ತರುಣೀಮಣಿಯರೆ ನಿಮ । ಗೊರೆವೆ । ಒರೆವೆನೊರೆವೆ ನಿಮ । ಗರುಹದಿರಲುಕ್ರಮ । ಸರಿಯಲ್ಲುತ್ತಮ । ಗಿರುವದಿದುದ್ಯಮ ॥ ಒರೆವೆ ॥ ೧ ॥ ಧರೆಯ । ಶಶಿಕುಲ ಭೂಷಣ । ದೊರೆಯ । ತಿರೆಯರಸರ ಸಕ । ಲರಗೆಲಿದಿಹಸುಖ । ಪುರುಷನಿವನಮುಖ । ಪರಿಕಿಸಿಸಮ್ಮುಖ ॥ ಒರೆವೆ ॥೨॥ ದೃಢವೆ । ನಾನೆ ಪುರೂರವ । ದುಡಿವೆ । ಬಡವರಿಗಡಿಗಡಿ । ಗೆಡರಿಡುವರಕಡಿ । ದಡಗಿಪೆಗಡಿಬಿಡಿ । ಪಡದಿರಿಭಯ ಬಿಡಿ ॥ ಒರೆವೆ ॥೩॥

॥ ಕಂದ ॥

ಸುರಪಂ ಕರೆಯಿಸೆ ಬಂದೆಂ । ಸೆರೆಯಿಂ ನಿಮ್ಮೆಲ್ಲರಂ ಬಿಡಿಸಿದೈತ್ಯರನುಂ । ತರಿಯಲ್ಕೆನ್ನುತಲೆನೃಪ । ವರನೊಡನಿಂತೆಂದಳೂರ್ವಶಿಯು ನಸುನಗುತಂ ॥ ೧ ॥

॥ ರಾಗ ಕೇದಾರಗೌಳ - ಅಷ್ಟತಾಳ ॥

ಅರಸ ಪುರೂರವ । ಧರೆಯೊಳಪೂರ್ವವಾ । ಗಿರುವ ನೃಪಾಲನೆಂದು । ಅರಿವೆನೀಪುರವಾ । ವರಿಸಿದುದಾರವ । ಪರಿಕಿಸಿ ಧನ್ಯ

ಕೆಂದು ॥ ೧ ॥ ಎನ್ನ ನಿಧಾನರವ । ಮನ್ನಿಸು ಧೀರವ । ರೇಣ್ಯನೆ ನೀ ದಯೆ
ದಿ । ನಿನ್ನೊಡನಿರುವವ । ಕನ್ನಿಂದೆ ಬರುವವ । ಕನ್ನೆತಂದೆನು ನಯದಿ॥೨॥
ನೆರೆಯು ಬಿಡಿಸುತೆಮ್ಮ । ಪೊರೆದನೀ ಸದ್ಧರ್ಮ । ನಿರತನೆಂಬುದನು ಬಲ್ಲೆ ।
ನರವರನುತ್ತಮ । ಚರಿತನೆನ್ನುತ ಪ್ರೇಮ । ವಿಂಚಿವಳೀಯು ಬಲೆ ॥ ೩ ॥

॥ ಭಾಮಿನಿ ॥

ಕೇಶಿಯುಂ ಪದೆಸಟಿತ ಕೊಂದು ಸು । ರೇಶನೊಪ್ಪಿಗೆಯಿಂದ ನಿನ್ನ
ಧಿ । ರಾತೆ ಸಲಿಸುವೆನೆಂದು ನೃಪನೂರ್ವಶಿಯು ಸಂತೈಸಿ । ಆ ಸುದತಿಯರ
ಸಹಿತ ಪೊರಟು । ರ್ಧ್ವಾಸದಿಂ ಬರುತಿರಲಿಕದ ರೋಷದಿಂ ಖಳನಾಥನೇಕಲು
ತಡೆದ ಪುರುಹೂತ ॥ ೧ ॥

॥ ರಾಗ ಭೈರವಿ . ಏಕತಾಳ ॥

ಕೇಶಿಯೆಂಗಾಮಿಸುವುದೆತ್ತ । ಅವ । ಕಾತ ಕೊಡೆನು ನಿಲುಮಾತರ
ಘಾತಿಪ ನೋಡೀಕ್ಷಣದಿ । ಮರುದಾತೆ ಬದಿಮಿಸದಾದಿ ॥೧॥ ನೋಡಲ್ಕೇ
ನಿದೆ ಹಿಂದೆ । ನೀ । ನೋಡಿದಿ ನೋಡುತ ಹಂದೆ ಮೂಡಿದುದೆಂತೀಧೈರ್ಯ
ನಾ । ಮಾಡಲಿಕಾಂದಧೈರ್ಯ ॥ ೨ ॥ ನೋಕೊಡಿದಿದರೇನೊಮ್ಮೆ । ಮು ।
ತ್ರ್ಯತನಾಗದೇ ಬಲ್ಮೆ । ಮಾತಿಗೊದಗದು ಸ್ವರ್ಗ । ಸುರ । ಪ್ರಾತಕಿ
ದೋಲಿದನಿರ್ಗ ॥ ೩ ॥ ಹುಚ್ಚಿನ ನುಡಿಯುದು ಸುರಪ । ಎಂ । ದೆಚ್ಚಿನ
ಸುರಾಮಿ ದೋಷ । ಕೊಚ್ಚಿ ಕೆಡಹಲದಮಾಧವ । ಖಳ । ರೊಚ್ಚಿಂಯಿದೆಗಿರಿ
ಖಿಗವ ॥ ೪ ॥

॥ ಕಂದ ॥

ವೃತ್ರಹರಂಮಿಂತೀರಲದ । ದೈತ್ಯಂ ಘನ ಶಕ್ತ್ಯಯಂತಿಗೆ ಪದೆಲ್ಪಾಗಲ
ನಿತ್ಯಾನ್ನಪ ಬಂದಿದಿರಾ । ಗುತ್ತೆಂದು ರೋಷದಿಂ ಖಳಾಧಮನೊಡನು ॥೧॥

॥ ರಾಗ ಮಂಜರಾವತಿ-ಮಟ್ಟೆತಾಳ ॥

ಕೇಶಿದೈತ್ಯ ಕೇಳ: ಕೇಳೆಲಾ ॥ಪ॥ ಕೇಶಿದೈತ್ಯ ಧಿಳೆರೆ ಸಮರ । ನಾಸಿ
ದೈನ್ಯನಷ್ಟೆಸಿಯುಮರ । ಮಾನವನ ಸಮೀತೋತ್ತಮರ । ಬಾನುರಾನನವನೆ
ಯುಮರ । ಮಾಶಿಂದೆಯಾಗರ್ವಜೀರಿತೆ । ಬಲ್ಲೆ ನಿನ್ನ । ಘೋರದುಷ್ಟತನದ
ಮಾರಕೆ । ಬರುತಿಲಿಪನೀನಾಸ್ಸುನಿಯುಂದಿಗಲ್ಲಮಾರಿತೆ ॥ ಕೇ ॥ ಯಾರು ಕೇಳಲೆ
ನ್ನನೀಕಾರರೋರ ಶಕ್ತ್ಯಯಿರಿಯ ನಾಕ । ವೇರಲರ್ಪ ನಿಮನನೇಕ। ಧೀರನ್ನಪರ

ಕೊಂದನೇಕ । ವೀರನಿರುವೆ ನಾಗರ್ಕಂದೆನು । ನೀನದಾವ । ಧಾರುಣೀಶ
ನಾರಕಾದನು। ಹೀಗೆಸ್ವರ್ಗ। ಸೇರಿ ಬಂದುದೇತಕೆಂದೆನು॥ ನಾರೆಲಾವಿಚಾರವೇ
ತಕೆ ॥ ೨ ॥ ಚಂದ್ರನಣುಗವೀರ ಬುಧನ । ಕಂದ ನಾನು ಮಾನಿದು ಕದನ ।
ಕೆಂದು । ನಿಲಲು ಪಂಚವದನಾ । ನಿಂದರಳಿಕೆಯುಮುನ ಸದನ ।
ಕಿಂದು ನಿನ್ನ ಕಳುಹಲಿರುವೆನು । ಸುರವರರೆನೆ । ಬಂದೆನದಕೆ ಗೃಹಿಸಲೊರೆ
ವೆನು । ಸ್ವರ್ಗಬಿಟ್ಟು । ರೊಂದು ದಾರಿ ಗೊಲಿದು ಪೊರೆವೆನು । ಕೇಶಿ ದೈತ್ಯ
ಕೇಳ: ಕೇಳೆಲ ॥ ೩ ॥ ೧೨೩ ॥

॥ ರಾಗ ಸೌರಾಷ್ಟ್ರ . ತ್ರಿವುಡೆ ತಾಳ ॥

ಬಿಗನು ಸುರಿದೆ ಹುಲುಸಗಾಧಮ । ನೀನು ಕೊಲಲ್ಕೆಂತುದವನೆ
ಯುವು । ರಾಣ ನಿನಗೈದರಿಯುದಾದಯು । ಪ್ರಾಣವುಳಿಸೆ ॥ ೧ ॥ ಲೋಕನಲ
ಳಿರ್ದಿರಾರು ನೀನೆಲೆ । ಖಳನ ನಿನಗಿದು ಶಾಶ್ವತವೆ ನೆಲೆ । ನಿಲೆ ಬಿಡೆನು ನೆರೆ
ಗಟ್ಟಿಯುದ್ಧರ । ಅಲಸದುರಾರು ॥ ೨ ॥ ಅಪ್ಸರೆಯರಿಂ ಪೀಠವೇರ್ದನ ।
ಗಪ್ಪವರುಯೋನಲೊಪ್ಪದಿರಲವ । ರಪ್ಪನೆಯು ವಿಕೂರ್ದಕೆ ಬಂಧಿಸೆ । ತಪ್ಪ
ದೆಂತು ॥ ೩ ॥ ಪೀಠವೇರ್ದಾದೆತಪ್ಪದೆ ಚೆ । ರ್ದ್ಯಾಟಿಕಾನ್ನದವಲ್ಲಿ ನಿನಗೀ ।
ವಾಠ ಕಲಿಸದೆ ಗುರುವಮಾರ್ಗದಿ । ನಾಟದಲ್ಲಿ ॥ ೪ ॥ ಸುಡಿಯಲೀಕೆಸು
ನಿಲ್ಲನುತ ಖಳ । ಬಿಡಲು ಬಾಣಾವಳಿಯನೆಲ್ಲವ । ಕಡಿದು ಕೆಡಹಿದ ನಿಮಿಷ
ಮಾತ್ರದಿ । ಪೊಡವಿಪಾಲ ॥ ೫ ॥

॥ ಭಾಮಿನಿ ॥

ಕಾದಿದನು ಖಳ ಹಲವು ವಿಧದೊಳ । ಗಾದರಲ್ಲಿ ಪುರೂರವನೆ ಗೆಲ
ಲಾ ದುರುಳ ಗಂದಾದತ್ತಶಕ್ತ್ಯಯನೆಸೆಯೆ ನೃಪನಾದು ಛೇದಿಸುತಲಿನ್ನು ಕಣೆ
ಯಿಂದಿವ । ರಾಧಿ ದೈತ್ಯನನೆಂದು ಸ್ಮರಿಸುತ । ಮಾಧವನ ಘನಶರವನೆಚ್ಚು
ಸುರನನು ಮರ್ದಿಸಿದ ॥ ೧ ॥

॥ ರಾಗ ಮಧ್ಯಮಾವತಿ-ತ್ರಿವುಡೆ ತಾಳ ॥

ಸುರರು ಕೊಂಡಾಡಿದರು ಸುರದ । ಧುರದ ದಟ್ಟಡಿದರು ವಿನ್ಯಕ ।
ದುರುಳರೆಲ್ಲರು ಬಳಿಕದಿವಿಜೇಶ್ವರನು ನೃಪ ಸಹವಿಭವದಿ । ತರಳಿಯೋ
॥ ೧ ॥ ತೋಷದಿಂ ವಿಷ್ಟರದಿ ಕುಳಿತ । ಭಾಸದೊಳೆರಿಸುತಲಾ ಭೂ ।
ವಿಂಶನಂ ಮನ್ನಿಸುತ ಕಳುಹಿದ । ನಾಸುಯುರಿಜೂರ್ವಶಿಸಹ । ಘೋಷದಿಂದ

Scanned by CamScanner

॥೨॥ ಅರಸನರಮನೆ ಸೇರ್ದು ಬಳಿಕ । ಪ್ಸರೆ ಗುಣಾಕರೆಯೂರ್ವಶಿಯಂತಂ । ನರಸಿಯೆನ್ನುತ ಸ್ವೀಕರಿಸಿ ಬಹು । ವರುಷವಾಳುತಲಿರ್ದನು । ಧರೆಯು ಸ್ವ ಖದಿ ॥ ೩ ॥ ಶೌನ್ಯಕಾದ್ಯರಿಗಿಂತು ಸೂತಪು । ರಾಣಿಕನು ಪೇಳಿರುವ ಚರಿತ್ರೆ ಯು । ಮೌನಿಪುರಪತಿ ಹರಿಯ ಕರುಣದಿ । ಜಾನಪದಕಲೆಯಕ್ಷರ । ಗಾನಕ್ರ ಮದಿ ॥ ೪ ॥ ಕಿರಿಗಹನದಾಚಾರ್ಯ ವಿಷ್ಣುವು । ವಿರಚಿಸಿದ ಕರ್ನಾಟಕಾಂಬೆ ಯು । ಚರಣ ಸೇವೆಯನುತ್ತರಲಿದ ಸ್ವೀ । ಕರಿಸುತೋ । ದುವದೆಲ್ಲರು । ಪೊರೆವ ಹರಿಯು ॥ ೫ ॥ ೨೩೪ ॥

ಮಂಗಲಂ

॥ ರಾಗ ರೇಗುಪ್ತಿ-ಅಷ್ಟತಾಳ ॥

ಮಂಗಲಂ । ಜಯ ॥ ಮಂಗಲಂ ॥ ಮಂಗಲ ಮಾಧವ ಶ್ರೀಹರಿಗೆ । ಮಂಗಲ ಮಧುಕೈಟಭ ಹರಗೆ ॥ ಅ ॥ ಪ ॥

ನಿಗಮಾಗಮ ಪರಿಪೂಜಿತಗೆ । ರಘುಗ ರಘುಗಿಪಾರ್ಕವಿರಾಜಿತಗೆ । ಅಘ ಸಂಹಾರಗೆ । ಜಗದೋದ್ಧಾರಗೆ । ಅಗಣಿತ ಮಹಿಮಾಚಲ ಧರಗೆ ॥ ಮಂಗಲಂ ॥ ೧ ॥ ಹತ್ರವತಾರವನೆತ್ತಿದಗೆ । ಮತ್ತ ಬಲಿಯ ಕೆಳಕೊತ್ತಿದಗೆ । ನಿತ್ಯವಿಲಾಸಗೆ । ಭಕ್ತಸುಪೋಷಗೆ । ಚಿತ್ತಜನಯ್ಯಗೆ ಚಿನುಮಯಗೆ ॥ ಮಂಗಲಂ ॥೨॥ ಕರುಣಾಕರ ಶ್ರೀನರಹರಿಗೆ । ಸುರ ವಂಶೋದ್ಧಾರಕ ಹರಿಗೆ । ನಿರುಪಮ ಚರಿತಗೆ । ಸ್ಥಿರ ಸುಖಭರಿತಗೆ ವರಮುನಿ ಪುರಪತಿ ಕೃಷ್ಣನಿಗೆ ॥ ಮಂಗಲಂ ಜಯ ಮಂಗಲಂ । ಮಂಗಲಂ ಮಾಧವ ಶ್ರೀಹರಿಗೆ ಮಂಗಲ ಮಧುಕೈಟಭ ಹರಗೆ ॥ ಮಂಗಲಂ । ಜಯ । ಮಂಗಲಂ ॥ ೩ ॥ ೨೩೫ ॥

ಶುಭಂ ಭದ್ರಂ ಮಂಗಲಂ

ಪಾತ್ರವರ್ಗ :

1 ದೇವೇಂದ್ರ
2 ಅಗ್ನಿ
3 ವಾಯು
4 ವರುಣ
5 ಕುಬೇರ
6 ಊರ್ವಶಿ
7 ಚಿತ್ರಲೇಖ
8 ಚಿತ್ರಸೇನ
9 ದೇವದೂತ
10 ನಾರದ
11 ಪುರೂರವ
12 ಸುಶೀಲ
13 ಕೇಶಿ
14 ದೀರ್ಘ ಬಾಹು
15 ದುರ್ಮುಖ
16 ವಜ್ರಗಾತ್ರ
17 ವ್ಯಾಘ್ರಾಸುರ
18 ಮಾತಲ
19 ಚಂದ್ರವಂಶದ ರಾಜ
20 ಮಂತ್ರಿ
21 ರಾಕ್ಷಸ ರಾಜ
22 ಮಂತ್ರಿ
23 ,,
24 ,,
25 ದಳಪತಿ
26 ದೇವೇಂದ್ರನ ಸಾರಥಿ

Scanned by CamScanner

ಕೃತಿಕರ್ತರ ಅಚ್ಚಾದ ಕೃತಿಗಳು

ಯಕ್ಷಗಾನ :

1. ಶಿವಪಂಚಾಕ್ಷರಿ ಮಹಿಮೆ (ಶ್ವೇತಕುಮಾರ ಚರಿತ್ರೆ) (ಜನಪ್ರಿಯ 5ನೇ ಮುದ್ರಣ)
2. ರಣಮಲ್ಲ ವಿಜಯ
3. ಸ್ವಯಂಪ್ರಭಾ ಪರಿಣಯ
4. ಪುಷ್ಪವೇಣಿ ಕಲ್ಯಾಣ
5. ಕಂಜಾಕ್ಷಿ ಕಲ್ಯಾಣ
6. ರಕ್ಷಾ ಕವಚ (ತುಲಸೀ ಶಂಖಚೂಡ)
7. ಕರ್ಣಾವಸಾನ (ಅರ್ಥ ಸಹಿತ)
8. ಅಮೋಘವರ್ಷ ನೃಪತುಂಗ
9. ಶಿವನಾಮ ಮಹಿಮೆ
10. ಕಲ್ಪಸುಂದರೀ ಕಲ್ಯಾಣ
11. ಕನಕಲೇಖಾ
12. ಸೀತಾ ಪರಿತ್ಯಾಗ
13. ಖರಾಸುರ ವಧೆ
14. ಭೀಮಶಂಕರ ಮಹಿಮೆ
15. ಊರ್ವಶಿ - ಪುರೂರವ
16. ಪಾಂಚಜನ್ಯ
17. ಬ್ರಹ್ಮಯಜ್ಞ

ಕಾದಂಬರಿಗಳು :

1. ರುಂಡವಿಲ್ಲದ ಮುಂಡ
2. ಸಿಂಗರದ ಉಂಗುರ
3. ಕರವಸ್ತ್ರ

ಕಾವ್ಯ :

1. ಕಾವ್ಯಕುಸುಮಗಳು
2. ವಿಷ್ಣುಶರಣನ ದರ್ಪಣ

ಅಚ್ಚಾಗಲಿರುವ ಕೃತಿಗಳು :

(ಯಕ್ಷಗಾನ)

1. ಸೋಲಗಾವಸಾನೆ
2. ಸುಮದಾಖ್ಯಾನ
3. ರಾಜಹಂಸ ವಿಜಯ
4. ರಾಜಹಂಸ ಪರಾಜಯ
5. ಕಾಂತಿಮಾಲಿಕಾ
6. ಬಾಲಚಂದ್ರಿಕಾ
7. ಮಾಣಿಕರ್ಣಿಕಾ
8. ಅಂಬಾಲಿಕಾ
9. ಪಾಮಲೋಚನ
10. ಮಂಜುವಾಹಿನಿ
11. ರತ್ನಪ್ರಭಾ
12. ಇಂದ್ರೋತ್ಸವ
13. ಅಶೋಕ ಸುಂದರಿ
14. ಕಾಮೋದೆ
15. ಭಕ್ತ ಸುಮದ
16. ಭಕ್ತ ಸುಬಾಹು
17. ವೀರಮಣಿ
18. ಭಕ್ತ ಸುರಥ
19. ಕುಶಲವ
20. ವೀರ ಬಭ್ರುವಾಹನ
21. ಸೀಮಂತಿನಿ ಕಲ್ಯಾಣ
22. ಜಯಸಿಂಹ ವಿಜಯ
23. ಸುಲೋಚನಾ ಸ್ವಯಂವರ
24. ಕಚೋಪಾಖ್ಯಾನ
25. ಸಾಹಸಾಂಬ
26. ಭ್ರಮರ ಕುಂತಳೆ
27. ಸೀತಾ ವಿಜಯ
28. ಗೌತಮ ವಿಜಯ
29. ವೀರ ರಮಣಿ
30. ಮುದ್ರೋಚ್ಚಾಟನ
31. ಇಕ್ಷ್ವಾಕು ವಿಜಯ
32. ಅಶ್ರುಬಿಂದುಮತಿ
33. ಮೃಗಾವತಿ ಪರಿಣಯ (ವೀರ ಸಹಸ್ರಾನೀಕ)
34. ಭ್ರಮರವೇಣಿ ಸ್ವಯಂವರ
35. ಮಣಿಪ್ರಭಾ ಪರಿಣಯ
36. ಚಂದ್ರಪ್ರಭಾ ಪರಿಣಯ
37. ಚಂದ್ರಹಾಸ
38. ಪಂಚವಟಿ (ಅರ್ಥಸಹಿತ)
39. ಸ್ವಾಮಿನಿಷ್ಠ ವಿಕ್ರಮ
40. ಅಂಗದ ಸಂಧಾನ ,,
41. ರಘುನಾಥ ವಿಜಯ
42. ವಿಭೀಷಣ ನೀತಿ ,,
43. ರಾಜವಾಹನ ವಿಜಯ
44. ವೀರ ಅಭಿಮನ್ಯು ,,
45. ಶುಭಾಂಗಿ
46. ಭಕ್ತ ಪ್ರಹ್ಲಾದ ,,
47. ಶ್ರೀಮತಿ ಪರಿಣಯ (ಸಹಸ್ರಕಂಠ ರಾವಣ)
48. ಸೀತಾಪಹಾರ ,,

Scanned by CamScanner

49. ಜರಾಸಂಧ ವಧೆ (ಅರ್ಥಸಹಿತ)
50. ರಕ್ತಪತಿ
51. ಜರಾಸಂಧ ಪರಾಭವ ,,
52. ಗಜಾಸುರ ಮೋಕ್ಷ
53. ಶ್ರೀರಾಮ ಪಟ್ಟಾಭಿಷೇಕ ,,
54 ವ್ಯಾಘ್ರಾಸುರ ಕಾಳಗ
55 ನವಮಾಲಿಕಾ
56. ಕುಮುದ್ವತಿ
57. ಶಿವಮಂತ್ರ ಮಹಿಮೆ
58 ಗೋಕರ್ಣ ಮಹಾತ್ಮ್ಯ
59. ಕಾಲಯವನ ಕಾಳಗ
60. ಶೃಗಾಲ ಕಾಳಗ
61. ತ್ರಿಪುರ ಮಥನ
62. ಭಾನುಮತಿ ಪರಿಣಯ
63. ಪ್ರಭಾವತಿ ಪರಿಣಯ
64. ಅಂಬಿಕಾ ಮಹಿಮೆ
65. ಶಿವಕವಚ
66. ಹೇತ್ಯ ಪ್ರಹೇತ್ಯ
67. ದುರ್ಜಯೋಪಾಖ್ಯಾನ
68. ರಕ್ತವೇಣಿ
69. ಕ್ಷೇಮಂಕರೀ ದೇವಿಮಹಿಮೆ
70. ವೀರ ವಜ್ರಾಂಗ
71. ದೂಷಣಾಸುರ ಕಾಳಗ
72. ರಜತಾಭ್ಯುದಯ
73. ಕಾಲನೇಮಿ ಕಾಳಗ
74. ಜಾನಪ ಚರಿತೆ
75. ಸಾಹಸಚಂದ್ರ
76. ಅಷ್ಟಾಕ್ಷರೀ ಮಹಿಮೆ
77. ರಾಜೇಯ ಪರಾಜಯ
78 ರಕ್ತ ರತ್ನಹಾರ
79. ಪತ್ತೇದಾರಿ ರಮಾನಂದ (ಪತ್ತೇದಾರಿ ಕಾದಂಬರಿ)
80. ರಹಸ್ಯ ಕೊಲೆ (ಪತ್ತೇದಾರಿ ಕಾದಂಬರಿ)
81. ವಿಷ್ಣುಶರಣದ ದರ್ಪಣ (ಭಾಗ ೨, ೩ ಮತ್ತು ೪ ಕಾವ್ಯ)
82. ಬದುಕು ಬರಡಲ್ಲ (ಸಾಮಾಜಿಕ ಕಾದಂಬರಿ)
83. ಗಜಾಸುರ ಮೋಕ್ಷ

ಇದೀಗ ಪ್ರಕಟವಾಗಿದೆ!

ಯಕ್ಷಗಾನ—

1	ಕರ್ಣಾವಸಾನ (ಅರ್ಥ ಸಹಿತ)	ರೂ. 3-00
2	ಅಮೋಘವರ್ಷ ನೃಪತುಂಗ	ರೂ. 4-00
3	ಕಲ್ಪಸುಂದರಿ ಕಲ್ಯಾಣ	ರೂ. 2-00
4	ಶಿವನಾಮ ಮಹಿಮೆ	ರೂ. 4-00
5	ಸೀತಾಪರಿತ್ಯಾಗ	ರೂ. 2-50
6	ಕನಕಲೀಲಾ	ರೂ. 3-00
7	ಖರಾಸುರ ವಧೆ (ಅರ್ಥ ಸಹಿತ)	ರೂ. 2-50
8	ಭೀಮಶಂಕರ ಮಹಿಮೆ	ರೂ. 3-00
9	ಪಾಂಚಜನ್ಯ	ರೂ. 3-00
10	ಬ್ರಹ್ಮಯಜ್ಞ	ರೂ. 4-00

ಪ್ರತಿಗಳಿಗೆ ವಿಚಾರಿಸಿರಿ :

1 ಶ್ರೀ ಗೋಪಾಲಕೃಷ್ಣ ಪ್ರಕಾಶನ
ದೇಲಂಪಾಡಿ, ಕಾಸರಗೋಡು ತಾಲೂಕು

2 ಶೋಭಾ ಪುಸ್ತಕ ಭಂಡಾರ
[illegible], ಪುತ್ತೂರು

3 ಪಾಪ್ಯುಲರ್ ನ್ಯೂಸ್ ಏಜನ್ಸೀಸ್, ಪುತ್ತೂರು

4 ಪಾವಂಜೆ ಸೇತುಮಾಧವ ರಾವ್
S. M. S. ಗ್ರಂಥಾಲಯ, ರಥಬೀದಿ - ಉಡುಪಿ

5 ಅತ್ರಿ ಬುಕ್ ಸೆಂಟರ್
ಬಲ್ಮಠ, ಮಂಗಳೂರು

6 ನಿತ್ಯಾನಂದ ಗ್ರಂಥಾಲಯ
ಬಸ್‌ಸ್ಟ್ಯಾಂಡ್, ಹಂಪನಕಟ್ಟೆ - ಮಂಗಳೂರು

Scanned by CamScanner



"ಕೀರಿಕ್ಕಾಡು ಮಾಸ್ತರ್" ಎಂದೇ ಖ್ಯಾತರಾದ ಶ್ರೀ ವಿಷ್ಣು ಭಟ್ಟರು ಯಕ್ಷಗಾನದ ಪ್ರಸಿದ್ಧ ಹಿರಿಯ ಕಲಾವಿದರು. ಅರ್ಥಗಾರಿಕೆಯ ಪುನರುತ್ಥಾನದಲ್ಲಿ ಓರ್ವ ಪ್ರಮುಖ ಅಧ್ವರ್ಯುಗಳಾಗಿದ್ದುದಲ್ಲದೆ ಹಲವು ಮಂದಿ ಅರ್ಥಧಾರಿಗಳನ್ನೂ ವೇಷಧಾರಿಗಳನ್ನೂ ತರಬೇತು ಮಾಡಿ ಮುಂದೆ ತಂದ ಗುರುಗಳೂ ಆಗಿದ್ದಾರೆ. ಯಕ್ಷಗಾನದ ಪ್ರಸಂಗಗಳಾದಿಯಾಗಿ ಕನ್ನಡದಲ್ಲಿ ಸುಮಾರು 50ಕ್ಕೂ ಮಿಕ್ಕಿದ ಗ್ರಂಥಗಳನ್ನು ರಚಿಸಿ ಪ್ರಸಿದ್ಧ ಸಾಹಿತಿಗಳ ಪಂಕ್ತಿಯಲ್ಲೂ ಉನ್ನತ ಸ್ಥಾನವನ್ನೂ ಗಳಿಸಿದ್ದಾರೆ.

—'ಯಕ್ಷರಸ ಜೀವನ'ದಿಂದ

ಸಂತೋಷ್ ಪ್ರಿಂಟರ್ಸ್, ಪುತ್ತೂರು

Scanned by CamScanner